



Acen. No. .... 6130 -

ಯೆದುಕ್ಕೆ ಲ ಗ್ರಂಥಮಾಲೆಯ ಮೊದಲ ಹೊವು

ಗೀತಾಸಪ್ತಾಹ  
Acen (ಭಾಷಣಗಳ ಸಂಗ್ರಹ)

/ 30 —  
ಸಂಗ್ರಹಕರು:  
ಅ ರ್ಯಾ ಯ ರ್

ಪ್ರಕಾಶಕರು:  
ಅಧ್ಯಾಪಕ ಸಂಘ  
ಶ್ರೀ ಯೆದುಕ್ಕೆ ಲ ಪ್ರಾಂಥಾಲೆ  
(ಶೈರುನಾರಾಯಣಪುರಂ)  
ಮೇಲುಕೊಟೆ

ರಂಜಿನ

ಶ್ರೀ ಯದುತ್ತೀಲ ಪೌರ್ಣಿಷಾಲೆ  
ತಿರುನಾರಾಯಣಪುರಂ, ಮೇಲುಕೊಟೆ.

ಇಂದಿನ ವಿದ್ಯಾರ್ಥಿಗಳೇ ನಾಡಿನ ಮುಂದಾಳುಗಳು !  
ಖಾಸಗಿಯಾಗಿಯೇ ನಡೆಯುತ್ತಿರುವ ಈ ಪೌರ್ಣಿಷಾಲೆಗೆ  
ತನುಮನ ಧನಗಳಿಂದ ಎಲ್ಲವಿಧ ಸಹಾಯ  
ಸಹಕಾರ ನೀಡಿ

ದಕ್ಷಿಣದೇಶದ ಶಾಂತಿನಿಕೇತನನನ್ನಾಗಿಸಿರಿ.

ಯಂತುಶ್ವಲ ಸ್ರಂಥವಾಲೆಯ ಮೊದಲ ಹೆಣ್ಣ

# ಗೀತಾಸಪ್ತಾಹ

(ಭಾಷಣಗಳ ಸಂಗ್ರಹ)

ಸಂಗ್ರಾಹಕರು.

ಅ ರ್ಯೈ ಯು ರ್ಎ

ಪ್ರಕಾಶಕರು:

ಅಧ್ಯಾಪಕ ಸಂಘ

ಶ್ರೀ ಯದುಶ್ವಲ ಪ್ರಾಧಿಕಾರೆ

(ತಿರುನಾರಾಯಣಪುರ)

ಮೇಲುಕೋಟಿ

ರಣಜಿಗೆ.

# పరివిడి

## ప్రశాశకర మాతు

గీతే ఏకే హుట్టుకొండితు	०
అవతార రహస్య	१
శృష్టిర విభూతి	२
గీతేయ ముఖ్యాధ	११
గీతేయల్లి సాహిత్య	२१
జాల్మన మత్తు కము	२५
భేక్తియోగ	२०

## ಪ್ರಕಾಶಕರ ಮಾತ್ರ

— — —

ಬಹೆಳ ಗೊಂಡಲಗಳಿರುವ ಈ ಕಾಲದಲ್ಲಿ ಒನ್ನಕ್ಕೆ ರಾಂತಿಕೋರಿಯಲು ಅತ್ಯುತ್ತಿಪ್ಪಣ ಅಗತ್ಯ ವಿಚ್ಛಾನ ಮತ್ತೆ ತರ ಲೋಕಿಕ ವಿದ್ಯೆಗಳನ್ನೇ ಓದಿರುವ ಅಧ್ಯಾತ್ಮಕರಿಗೂ, ಓದುತ್ತಿರುವ ವಿದ್ಯಾರ್ಥಿಗಳಿಗೂ ಅಧ್ಯಾತ್ಮಿಕ ವರಿಜ್ಞಾನ ಅಷ್ಟೇ ಅವಶ್ಯ. ಇಂದಿನ ಶೈಕ್ಷಣ ಪದ್ಧತಿಯಲ್ಲಿರುವ ನ್ಯಾನತೆಯನ್ನು ತಪ್ಪಿಸುವ ಸಲುವಾಗಿ ಇಂತಹ ಅಧ್ಯಾತ್ಮಿಕ ಸಮಾರಂಭಗಳು ಬೇಕು.

ಈ ಉದ್ದೇಶ್ಯದಿಂದ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಧ್ಯಾತ್ಮಕ ಸಂಘದ ಆಶ್ರಯದಲ್ಲಿ ನಡೆದ “ಗೀತಾಸವಾತ್ಮಕ” ದ ಸಂದರ್ಭದಲ್ಲಿ, ಪಂಡಿತರು ನಡೆಸಿದ ಎಳು ಭಾಷಣಗಳ ಸಾರ ಸಂಗ್ರಹವನ್ನು ಪ್ರಕಟಿಸಬೇಕೆಂಬ ಕಾನೂನು, ಶ್ರೀಯತ್ರಿಭಾವಂ ರಾಘವಾಚಾರ್ಯರೇ ಮುಂತಾದ ಮಹಿಳೆಯರ ಮಹಿಳೆಯರ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಇಂದು ನನಸಾದುದಕ್ಕಾಗಿ ಗೀತಾ ಭಕ್ತಿ ರೆಲ್ಲಿ ರಿಗೂ ನಮ್ಮ ವಂದನೆಗಳು.

ಸಂಘದ ಕಾರ್ಯದರ್ಶಿಗಳಾದ ಶ್ರೀಯತ್ರಿ ಅರ್ಪೀಯರ್ ಇವರು ನನ್ನ ಮಂಜಿಗಳ ಭಾಷಣಗಳನ್ನು ಸಂಗ್ರಹಿಸಿಕೊಂಡ್ದು

ಉಪಕರಿಸಿದ್ದಾಗ್ನಿ ಕನ್ನಡ ಸಂಘದ ಕಾರ್ಯದಶೀಲಗಳಾದ  
ಶ್ರೀಮಾನ್ ಪುತ್ರ ತಿ. ಕೃಷ್ಣಪ್ಪಯ್ಯಂಗಾರ್ಯರು ಸ್ವಂತ ಕೆಲಸ  
ಗಳನ್ನು ಬಿಟ್ಟು, ಪರಸ್ಪರದಲ್ಲಿ ವರದಾಡಿ ಮುದ್ರಣ ಕೆಲಸ  
ದಲ್ಲಿ ನೀಡಿರುವ ನೇರವನ್ನು ಸಂಘವು ಕೃತಜ್ಞತೆಯಿಂದ  
ನೀನೆಯುತ್ತದೆ.

ಗೀತಾಜಯಂತಿ

ಅಕ್ಷಯುಜ ಕೃಷ್ಣ

ಅವಾವಾಸ್ಯ.

ಇಂತಕೊಳ್ಳುಬರ್ತ ಗೌಗಿ

ಚಿ. ಎಂ. ಶೈಲ್ಪಾಂಶ್ಚಿ

ಅಧ್ಯೋಪ್ಯ

ಅಧ್ಯಾವಕ ಸಂಘ

ಶ್ರೀ ಯದುಶ್ರೀಲ ಪ್ರಾಥಮಾಲೆ

(ತಿರುನಾರಾಯಣಪುರಂ)

ಮೇಲುಕೊರ್ಟೆ.



ಗೀತಾ ಸಪ್ತಾಹ

ದಿನ: ೪೦ದು

ಗೀತೆ ಏಕೆ ಹಂಟ್ಯೆಕೊಂಡಿತು?

ಭಾಷಣಕಾರರು ಸಾಹಿತ್ಯರಕ್ಷು, ಶಾಸ್ತ್ರಸಾಹಿತ್ಯ, ಸಾಹಿತ್ಯಲಂಕಾರ, ಸಾಂಖ್ಯಯಾಗ ವೇದಾಸ್ತುವಿಧ್ಯು, ಸಾಂಖ್ಯತೀಥ್ಯಂ, ಶಾಸ್ತ್ರಕವಿರಕ್ಷಂ

ಶ್ರೀ ಜಗನ್ನವೆಂಕಟಾಚಾರ್ಯರು

ಕೃಷ್ಣನು ಕೌರವರಿಗೂ ಪಾಂಡವರಿಗೂ ಯುದ್ಧವಾಗ ದಿರಲು ಬೇಕಾದ ಪ್ರಯತ್ನಪಟ್ಟನು ಕೊನೆಗೆ ಪವರಿಗೆ ಇದು ಗ್ರಾಮಗಳನ್ನಾದರೂ ಬಿಟ್ಟುಕೊಡಿರೆಂದು ಕೌರವರನ್ನು ಎಚ್ಚುರಿಸಿದನು “ಪಾಂಡವರೂ ಜೀವಸಿ ಅದೇ ಭೂಮಿಯಲ್ಲಿ ನಾವೂ ಜೀವಸಲಾರೆವು” ಎಂದು ಕೌರವರು ಹೇಳಿದವೇಲೆ ಅವರ ಇಷ್ಟಪ್ರಕಾರವೇ ಯುದ್ಧ ಅನಿವಾರ್ಯವಾಯಿತು,

ಕುರುಕ್ಕೇಶ್ವರದಲ್ಲಿ ಕೌರವರ ಹನ್ನೊಂದು ಅಕೆಷ್ಮೋಹಿಣೀ ಸ್ವೀನ್ಯ, ಇತ್ತೇ ಪಾಂಡವರ ಏಳು ಅಕೆಷ್ಮೋಹಿಣೀ ಸ್ವೀನ್ಯ ಸಿದ್ಧವಾಗಿ ನಿಂತಿದೆ. ಎರಡು ಸ್ವೀನ್ಯಗಳ ಮಧ್ಯೆ ತನ್ನ ರಥವನ್ನು ನಿಲ್ಲಿಸುವಂತೆ ಪಾರ್ಥನು ತನ್ನ ಸಾರದಿ ಕೃಷ್ಣನಿಗೆ ಅಪ್ವಣಿ ಮಾಡುತ್ತಾನೆ. ಅಶ್ರಿತ ವರತಂತ್ರನಾದ ನಾಯಾನಿಯು ಹಾಗೆ ಯೇ ಮಾಡುತ್ತಾನೆ! ಅಜುಂಗನ ಸೋಽಜುತ್ತಾನೆ ಭೀಷಣ

ಕೃಪ ಮುಂತಾದ ಆಚಾರ್ಯರೂ ಇತರ ಸೆಂಟರಿಷ್ಟ್ರ್ಯಾರೂ ನೇರ ದಿದ್ದಾರೆ. ಇವರನ್ನು ಹೇಗೆ ಕೊಲ್ಲುವುದು! “ ಸೆಂಟರೀಡನೆ ಆಸಂದವಾಗಿದ್ದ ಅನುಭವಿಸಬೇಕಾದ ರಾಜ್ಯವನ್ನು ಬಂಧುಗಳನ್ನು ಕೊಂಡು ಹೇಗೆ ಅನುಭವಿಸಲಿ? ” ಈ ಸಂದೇಹ ಅಜುಂನನ್ನು ಬಾಧಿಸುತ್ತದೆ.

ಆಗ ಕೃಷ್ಣ ತರ್ಕಬಢವಾಗಿ ಹೀಗೆ ಹೇಳುತ್ತಾನೆ “ ಇರುವುದು ಎರಡು, ದೇಹ—ಉದು ಭೂತಗಳೂ ನೇರಿ ಆದದ್ದು, ಅದರೂಳಗೆ “ ಆತ್ಮ ” ಎನ್ನ ಪುದು ಬೆಳಕಿನಂತೆ “ ಜ್ಞಾನಾಕಾರ ” ವಾಗಿ ಇರುವುದು. ನೀನು ಹೇಳವನ್ನು ಕೊಲ್ಲಬೇಕಾಗಿರುವುದರಿಂದ ಶೋಕಿಸುತ್ತಿದ್ದೀರೆ! ದೇಹ ಯಾವಶ್ತಿಗೂ ಇರುವುದಿಲ್ಲ. ಸುಷ್ಟುರೆ ಬೂದಿಯಾಗುವುದು, ಹೂಳಿದರೆ ಹುಳುವಾಗುವುದು, ಕಾಗ ಹದ್ದು ತಿಂದರೆ ಅವು ಗಳ ಮಲರೂಪವಾಗುವುದು,

ಆತ್ಮನನ್ನು ಕೊಲ್ಲಬೇಕೆನ್ನು ವಿಯಾ? “ ಜೀವಾತ್ಮ ” ಎನ್ನ ಪರಮ ಸೂಕ್ತವಾದುದು, ಅದನ್ನು ಯಾರೂ ಭೀದಿಸಲಾರರು, ಸುಡಲೂ ಆರು, ಅದುಸಿತ್ಯ. ಅದೆಂತು ಸತ್ತಿರು?

“ ನಾನುವಾಡುತ್ತೀನೆ, ” ಎನ್ನುವ ಅಹಂಕಾರ ಬಿಡು. ದೇಹ, ಜೀವಕ್ಕಿಂತ ಪೆರ ನಾದ ನನ್ನಲ್ಲಿ ಭಾರವಿಟ್ಟು ಕೆತ್ತಿಯನಾದ ನೀನು, ನಿನ್ನ ಕರ್ತವ್ಯವಾದ ಯುಧ್ಧವಾಡು ” ಎಂದು ಕೃಷ್ಣ ಪ್ರೇರೇಸಿಸುತ್ತಾನೆ

ಅಜುರ್ ನನ ಮಟ್ಟಿಗೆ ಕುರಿತ್ತಿದ್ದಾಗಿ ಗೀತೆ. “ಹೀಗೋಡು ಹಾಗೇಂ” ಎನ್ನುವ ಸಂತಯಪ್ರತಿಯೊಬ್ಬು ನೂ ಬರುವಂಥಾದು “ಆವನವನು ತನ್ನ ಪಣ, ಆಕ್ರಮಗಳಿಗೆ ಅನುಗುಣವಾದ ಕೆಲಸವನ್ನು ಮಾಡಿಯೇ ಮಾಡಬೇಕು” ಎನ್ನುವುದನ್ನು ಗೀತೆ ಉಪದೇಶಮತ್ತೆದೆ

— — —

**ಗೀತಾಸವಾತ್ಮಹ ದಿನ: ಎರಡು**

**ಅವತಾರ ರಹಸ್ಯ  
ಸಾಹಿತ್ಯ ವೇದಾನ್ತವಿದ್ವಾಂ ಅಫುಲಂಭಂ  
ಶ್ರೀ ಗೋಮೇತಂ  
ತಿರುನಾರಾಯಣಣ್ಯಂಗಾರ್ಜುರು**

ಕೃಷ್ಣ ಗೌಲ್ಲರ ಮನೆಯಲ್ಲಿ ಡೆಳ್ಳಿದ, ನವಿಯಬೇಕೆ ನ್ನುವರರಿಗೆ ಆತ ಹಾಲು ಕರೆದು ಕುಡಿಸಿದ ಗೀತೆಯೇ ಆ ಹಾಲು—ಅಮೃತ. ಹಾಲು ಹೇಗೆ ಹಸುಪಿನ ಸಾರಪ್ಪೇ ಹಾಗೆ ಉಪನಿಷತ್ತುಗಳ ಸಾರ ಈ ಗೀತೆ ಕರುವನ್ನು ಬಿಡದೆ ಹಾಲು ಕರೆಯಲಾದಿತೆ? ಆ ಕರುವೇ ಅಜುರ್. ಅವರವರ ವಿಚಾರ ಅವರವರೇ ಹೇಳಿದರೆ ಬಲು ಚೆನ್ನು. ಕೃಷ್ಣ ತನ್ನ ವಿಚಾರವನ್ನು ತನ್ನ ಬಾಯಾರ ಹೇಳುವ “ಆತ್ಮಕಢೆ” ಈ ಗೀತೆ. ಎಲ್ಲಾ ಶಾಸ್ತ್ರಗಳಲ್ಲಿಯೂ ಆ ಲೊಲ್ಲಂದು ಇಲೊಲ್ಲಂದು ವಿಸ್ತಾರವಾಗಿ ಹೇಳಿರುವುದನ್ನು, ಈ ಗೀತೆಯಲ್ಲಿ ಸಂಗ್ರಹಿಸಿ ಭಗವಂತ ಹೇಳಿದ್ದಾನೆ.

ಗೀತೆ ಕೇಳಲಿಕ್ಕೆ ಬುದ್ಧಿವಂತಿಕೆ ಬೇಕಿಲ್ಲ. ಪಾಂಡಿತ್ಯ ಬೇಕಿಲ್ಲ ಪ್ರೇಸು, ಭಕ್ತಿ, ಕೇಳಬೇಕೆಂಬ ಆಸಕ್ತಿ ಇಷ್ಟಿದ್ದರೆ ಸಾಕು ಭಗವಂತ ವೀರಾನಂದಲ್ಲಿ ಕುಳಿತು ಗೀತೋಪದೇಶ ಮಾಡುತ್ತಾನೆ. ಗೀತೆಯಲ್ಲಿ ಪೂರ್ವಿವಾಗಿ ಹೇಳುವುದು ದೇವರನ್ನ ಪ್ರೀತಿಸುವುದು, ಅಂದರ ಭಕ್ತಿಮಾಡುವುದು. ಪ್ರೀತಿ ಉಂಟಾಗಬೇಕಾದರೆ “ ವಸ್ತುಸ್ವರೂಪ ” ಮೊದಲು ತಿಳಿಯಬೇಕು ಕೃಷ್ಣ ದೇವರು ಎಂಬುದು ತಿಳಿದ ಮೇಲೆ ಕೃಷ್ಣ ನಲ್ಲಿ ಭಕ್ತಿ ಹುಟ್ಟೇತು ! ಹೀಗೆ ಅವತಾರ ರಹಸ್ಯದ ವಿಜ್ಞಾನ ಭಕ್ತಿಗೆ ಅಂಗ.

ಇಂಥಹ ಭಕ್ತಿಯೋಗವನ್ನು ತಿಳಿಯಲು ಅರ್ಹತೆ-ಅಧಿಕಾರ ಅಜುರ್ವನನಿಗಿದೆ. ತಿಳಿಯದಿರುವ ವಿಷಯವನ್ನು ಗುರುವಿನಿಂದ ತಿಳಿದು ಕೊಳ್ಳಬೇಕೆಂದಿರುವವನು ಜಾಳಿ ನ ಕ್ಕೆ ಅಧಿಕಾರಿ. “ ಕೃಷ್ಣ ! ನಿನು ಅಶ್ರಿತಪಾವನನು. ನಾನು ದಿಗ್ಭಾರತನಾಗಿದ್ದೇನೆ ಯಾವುದು ನನಗೆ ಶ್ರೀಯಸ್ವರ ವೆಂದು ನಿಶ್ಚಯಿಸಿದ್ದೀಯೋ ಅದನ್ನು ನನಗೆ ಹೇಳು.” ಎಂದು ಕೃಷ್ಣನಿಗೆ ಅಜುರ್ವನನು ಅಡ್ಡಬಿದ್ದಿದ್ದಾನೆ. ಇಂತವನು ಅಧಿಕಾರಿಯಾಗಲಾರನೆ ?—ಆಗಲಾರ. ರಾಜಸೂಯಯಾಗದಲ್ಲಿ ಕೃಷ್ಣನ ವಿಚಾರ ಅಜುರನನಿಗೆ ತಿಳಿದಿರುತ್ತದೆ. ಇಲ್ಲಿಯೂ ನಾರದರೂ ಅಸಿತರೂ ಮುಂತಾದ ಮುಖಿಗಳು ಹೇಳಿ ರುವುದರ ಮೇಲೆ ಕೃಷ್ಣನಸ್ವರೂಪ ಅಜುರನನಿಗೆ ತಿಳಿದೇ

ಉಟ್ಟಿದೆ ! ತಿಳಿದೂ ಅಡೆಂತು ಕೇಳುವುದು ? ತಿಳುವಳಿಕೆಯಾದ್ದರಿಂದ ಇನನಿಗುಂಟೂದ ವಿಷಾದವನ್ನು ನೋಡಿ ! ಅವ್ಯಾಸದ ಒಮ್ಮೆಲು “ವಿಷಾದ” ಹೇ ಇಲ್ಲಿ “ಅಧಿಕಾರ” ವಾಗುತ್ತೆದೆ

ಜ್ಞಾನಯೋಗ ಮತ್ತೆ ಕರ್ಮಯೋಗಗಳನ್ನು ಕೃಷ್ಣ ಎರಡು ಮೂರನೆ ಅಧ್ಯಾತ್ಮಗಳಲ್ಲಿ ಹೇಳುತ್ತಾನೆ. ಈಗ ಕೇಗಾದರೂ ಯುದ್ಧವಾಡೆಂದು ಪುಸ್ತಳಾಯಿಸಿದಮಾತ್ಲಲ್ಲಿ ಇದು ಮನಮೊಳಗೆ “ಶರೀರ ಅಸಿತ್ಯ. ಆತ್ಮನಿತ್ಯ ಆತ್ಮಸಿಗೂ ಅಂಶರಾಮಿಯಾಗಿ ಪರಮಾತ್ಮೆ ಎಲ್ಲ ಕೆಲಸಗಳನ್ನು ಸಿಯಮಿಸುತ್ತಾನೆ ಕರ್ಮಮಾಡುವುದರಲ್ಲಿ ಮಾತ್ರ ಜೀವ ಸಿಗೆ ಅಧಿಕಾರವೇ ಹೊರತು, ಕರ್ಮ ಫಲದಲ್ಲಿಲ್ಲ ” ಎಂದು ಜಿನ್ನಾಗಿ ತಿಳಿದುಕೊಡು ಅವನವನ ಭಾಗದ ಕೆಲಸವನ್ನು ಮಾಡಬೇಕೆಂಬ ಈ ಜ್ಞಾನಯೋಗಗಭಿತವಾದ ಕರ್ತೃಯೋಗವನ್ನು ನಿನಗಾಗಿ ಮಾತ್ರ ಈಗ ಹೇಳಿದ್ದಲ್ಲ. ಇಪ್ಪತ್ತೀಂಟು ಚತುರ್ಯಾಂಗದ ಹಿಂದೆಯೇ ಈ ಯೋಗವನ್ನು “ವಿವಸ್ವಾಮ” ಇವನಿಗೆ ನಾನು ಹೇಳಿದ್ದೇನೆ. ವಿವಸ್ವಾಮ ಮನುವಿಗೆ ಹೀಗೆ ಪರಂಪರಾಪೂರ್ವವಾದ ಈ ಕರ್ಮ ವಿಚಾರವನ್ನು ಹಿಂದಿನ ರಾಜಾರ್ಥಿಗಳಿಲ್ಲ ಅರಿತ್ತಿದ್ದರು ” ಎನ್ನುತ್ತಾನೆ.

ಆಗ ಪ್ರಶ್ನೆ ಏಳುತ್ತದೆ. “ ಕೃಷ್ಣ ! ನೀನು ನನ್ನ ಸಂಗಡಿಗ. ಈಗ ಹುಟ್ಟಿದವನು, ವಿವಸ್ವಾಮನಿಗೆ ಅಡೆಂತು

ಹೇಳಿದೆ ? ” ಸೋಡಿ, ಇದೇ ಭಗವಂತನ ಮಾರ್ಪಾ ! ಕೃಷ್ಣನ ವಿಚಾರ ತಿಳಿದಿದ್ದರೂ ಮಂಕುಬಡಿಯಿತು ಅರ್ಜುನ ಸೀಗ. ಅವನ ಕಾಲ್ಯಾಂಪುರೀ ಆವಸ್ಯ ಮಾಯೀಯಂದ ನಾವು ಬಿಡಿಸಿಕೊಳ್ಳಬೇಕು.

“ ಹೀ ಅರ್ಜುನ ! ನನ್ನ ಮತ್ತು ಸಿನ್ನ ಜನ್ಮಗಳು ಅನ್ಯಕವಾಗಿ ಹೋಗಿನೆ. ಅವುಗಳೆಲ್ಲವನ್ನೂ ನಾಸರಿತಿರುವೆನು ನೀನು ಅರಿತ್ತಿಂ

“ ನಾನು ನಿಮ್ಮಗಳಂತೆ ಕರುಂಗಳಿಂದ ರುಟ್ಟಿದೆನನ್ನು ! ನನ್ನ ಎಲ್ಲ ಬಗೆಯ ಸ್ವಭಾವಗಳನ್ನೂ ಬಿಡಿಸೆನನ್ನ ಇಚ್ಛೆಯಂದ ನಾನು ಹುಟ್ಟುತ್ತೇನೆ.

“ ಯಾವ ಯಾವ ಕಾಲದಲ್ಲಿ ಧನುಃಪು ಮಂದಗತಿಯಾಳ್ಳಿದ್ದಾಗುತ್ತದೆಯೋ, ಅಥವಾ ಪ್ರಬಲವಾಗುತ್ತದೆಯೋ, ಆಯಾಯ ಕಾಲಗಳಲ್ಲಿ ನಾನು ಅವಕಾಶವನ್ನು ನೀನೆ

“ ಸಾಧುಗಳರಕ್ಷಣೀಗೋಪ್ಯರ ನಾನು ಜನ್ಮತಾಜುತ್ತೇನೆ ” ಸಾಧುಗಳಿಂದರೆ ದೇವರನ್ನು ಪ್ರೀತಿಸುವವರು ಶಬರಿ, ಗೋಪಕನ್ನಿಕೆಯರು ಇವರು ದೇವರನ್ನು ನೋಡಲು, ಮಾತಾಡಿಸಲು, ಅಪ್ರಿಕಣಳ್ಳಲು ಹಾತೀಯರೆಯುತ್ತಾರೆ ದೇವರು ಈಗ ರೂಪವೆತ್ತಿ ಬರದಿದ್ದರೆ ಅವರು ದುಃಖ ತಾಳಿಂದರು ! “ ಜಿಂತಯೀತಿ ” ಎನ್ನುವ ಗೋಲ್ಲರ ಒಂದು ಹೊನ ಸೋನೆ

ಹೆಣ್ಣು ದೇವರಿಗಾಗಿ ಪ್ರಾಣತೀಕೊರೆದಿದೆ ಹೀಗಿರುವಾಗ ಅಂತಹ ಭಕ್ತರನ್ನು ಸತ್ಯಸಚೀಕಾರ, ದೇವರು ರೂಪ ವೆತ್ತಿ ಸಾಕಾರನಾಗಿಯೇ ಸಿಜವಾಗಿಯೂ ಬರಬೇಕಾಗುತ್ತಿದೆ ಭಕ್ತರ ಪ್ರಾಣವುಳಿಸಲು ಒಂದಾಗಲೇ ಶತ್ರುಗಳ ವಶಿಷ್ಟನನ್ನು ಕ್ಷಿದುಕೊಂಡು ಹೊಗಿಬಿಡುತ್ತಾನೆ ಸಾಧ್ಯಿ ! ಹೀಗೆ ಅವತಾರವ ಮುಖ್ಯೇಢೆ ಇತ್ಯಾ-ಭಕ್ತರನ್ನು ಕಾವಾಡುವುದು ದುಷ್ಪಶಿಕ್ಷಣ ಗೊಳಿ.

ಧರ್ಮ-ಸಂಸಾಧನಸೆಗೆ ಅವತಾರ ಅತಿಮುಖ್ಯ ದೇವರ ಪೂಜ ನಡೆಸಬೇಕಾದರೆ ದೇವರೆನ್ನು ಪ್ರಾಪ್ತಿ ಕಾಣಬೇಕು “ ಆರಾಧ್ಯಸ್ವರೂಪ ” ತಿಳಿಯಿದೆ ಜಾರು ಉದೆಂಡು ಆರಾಧನ ನಡೆಸಿಯಾದು ?

“ ಭಕ್ತ ಯಾವ ಯಾವ ರಿತಿಯಿಳ್ಳ ಸನ್ನಿಷ್ಟು ಅವವಟ್ಟಿರೆ ಆಯಾಯಾ ರಿತಿಯಿಳ್ಳ ಅವಸಗ ನಾನು ತೋರಿಕೊಳ್ಳುತ್ತೇನೆ.”

ಸೌಲಭ್ಯದಿಂದಲೂ ಕರಮಾನುಗ್ರಹದಿಂದಲೂ ದೇವರು ಅವಶರಿಸುತ್ತಾನೆ ಅಚ್ಚನಿಗೆ ಸಾರ್ಥಕ ಯಾಗಿಯೇ ಒಂದು ಅವತಾರತಾಳುತ್ತಾನೆ. ಭಕ್ತರಿಂದ ಯಾವತ್ತಿಗೂ ಪೂರ್ಣ ಗೊಳ್ಳಲ್ಪಡಬೇಕಿನ್ನುವ ಕರಮ ಸೌಲಭ್ಯದಿಂದ ಅಚ್ಚವ ತಾರವನ್ನು ದೇವರು ತಾಳುತ್ತಾನೆ. ಅಚ್ಚವತಾರವನೇಂದರೆ ದೇವಸ್ಥಾನದಲ್ಲಿ ಜೀಳಗುವ ನಾರಾಯಣ, ಜೀಲುವರಾಯ

ಮುಂತಾದ ದಿವ್ಯನುಂಗಳ ವಿಗ್ರಹಗಳು ಹೀಗೆ ಅವು ಕೃತ ವಾದ ತನ್ನ ಶರೀರವನ್ನು ವ್ಯಾಕೃತ ವಸ್ತುಗಳಂತೆಯೇ ಮಾಡಿಕೊಂಡು ದೇವರು ತನ್ನ ಪರಿಸುಳಣೆ ಸಕಲ ಕಲ್ಯಾಣ ಗಳಿಂದ ಕೂಡಿದವನಾಗಿಯೇ ಅನತರಿಸುತ್ತಾನೆ.

ದೇವರಿಗಿರುವುದು ಏದು ರೂಪ ಪರ, ವ್ಯಾಹ, ವಿಭವ, ಅಂಶರ್ಥಾವಿನಿ, ಅಚ್ಚೆ. ಪೈಕುಂರದಲ್ಲಿ ಇರುವುದಕ್ಕೆ “ ಪಾಂಥಾರ ” ಹೇಣ್ಣುತ್ತಾರೆ. ದೇವತೆಗಳಿಗೆ ಕಷ್ಟಬಂ ದಾಗ ಮೋರೆಯಿಡಬೇಕಾದ ಸ್ವಭಾವೀರಸಮುದ್ರ ಅಲ್ಲಿ ಮಲಗಿರುವುದೇ “ ವ್ಯಾಹಾಂಥಾರ ”, ರಾಮನಾಗಿ, ಕೃಷ್ಣನಾಗಿ ಹುಟ್ಟಿದ್ದೇ “ ವಿಭವಾಂಥಾರ ”, ಅಚಾರ್ಯನಾಗಿ ಹೇಣ್ಣುವುದು ಶ್ರೀರಂಗಾದಿ ದಿವ್ಯಕ್ಷೇತ್ರಗಳಲ್ಲಿ ಬಿಜಯಮಾಡಿ ಸಿರುವ ದೇವರು.

ನೆಲದೊಳಗೆ ನೀರಿದೆ. ದಾಹವಾದಾಗ ಭಾವಿ ತೋಡಲಾದಿತೆ! ಹಾಗೆನೋಡಿ “ ಅಂಶರ್ಥಾವಿನಿ ” ನನೆಕ್ಕೊಳಗೇ ಇದ್ದಾನೆ-ಅದರೆ ಪ್ರಯೋಜನ? ಆ ಕಾಲದಲ್ಲಿದ್ದವರಿಗೆ ರಾಮ, ಕೃಷ್ಣನ ದರ್ಶನವಾಯಿತು. ನಮಗೇನು ಅದರಿಂದ ಭಾಗ್ಯಬಂತು? ಕ್ಷೀರಸಮುದ್ರಕ್ಕೆ ನಾವು ಹೋಗಲು ಶಕ್ತರಲ್ಲ. ಇನ್ನು ಪೈಕುಂರದವರಾತ್ಮೀನು? ಮಂಡಿನಲ್ಲಿ ನೀರು ತುಂಬಿರುವಂತೆ “ ಅಚಾರ್ಯರೂಪಿ ” ಯಾಗಿರುವವನೇ ನಮಗೆ ಪರಮಸುಲಭನು. ಬಾಯಾರಿಕೆಯಾದಾಗ ನೀರಿಡಿಕೆ ತೀರಿ ಸಿಕೊಳ್ಳಬಹುದು!

ಗೀತಾಸಪ್ತಾಹ

ದಿನಃ ಮೂರು

## ಕೃಶ್ವರ ವಿಭೂತಿ

ಚ್ಯಾತಿಷ್ಪಾತ್ರ, ಬೆಳತ್ತೊಮ್ಮೆ,  
ಶ್ರೀ ಗೋಪಾಲಂತ್ಯಂಗಾರ್ಥಿರು

“ಕೃಶ್ವರ್” ಎಂದರೆ ಎಲ್ಲ ಕ್ರೂ ಯಜಮಾನ ಎಂದರ್ಥ. ದೇವರಂಗೆ ಎಲ್ಲಾರೂ ಸೇರಿದೆ. ಜ್ಞಾನಪುಷ್ಟ “ಚಿತ್ತ” ಪದಾರ್ಥಗಳೂ, ಜ್ಞಾನವಿಲ್ಲದ “ಅಚಿತ್ತ” ಪದಾರ್ಥಗಳೂ ಇನನ ಅಳ್ಳಿಕೆಗೆ ಒಳಪಟ್ಟಿವೆ. ಇನ್ನೊಂದು ವಿಫದಲ್ಲಿ ವಿಭಾಗಮಾಡ ಬಂಡುದಾದರೆ “ನಿತ್ಯವಿಭೂತಿ” “ಲೀಲಾ ವಿಭೂತಿ.” ಎಂದರೆ ಯಾವಾಗಲೂ ಅಳಿಯದಿರುವ ವೈಕುಂಠಲೋಕ-ಪರಮಪದ-ಅದೊಂದು ಸರ್ವಶ್ರೀಷ್ಟವಾದ ಸ್ಥಾನ. ಅಲ್ಲಿನ ವಣನೆಯು ಅತ್ಯಾನಂದವನ್ನು ಉಂಟುಮಾಡುವುದಾಗಿದೆ. ಅಲ್ಲಿ ರುವವರಂಗೆ ನಿದ್ದೆ ಬೇಕಿಲ್ಲ; ಅನ್ನಾ ಹಾರಬೇಕಿಲ್ಲ. ದಾಹವಿಲ್ಲ; ದುಃಖವಿಲ್ಲ. ಸದಾ ಜ್ಞಾನ ಅನಂದಗಳ ಮೊತ್ತವಾಗಿ ಭಗವಂತನ ಉಳಿಗದಲ್ಲಿ ಅಸಕ್ತರಾಗಿರುತ್ತಾರೆ ಅಲ್ಲಿನ “ನಿತ್ಯಸೂರಿಗಳು.” ಭಗವಂತನಿಗೆ ಪತ್ತಿ ಉಂಟು. ಆಕೆಯನ್ನು ಲಕ್ಷ್ಮಿಯೆನ್ನ ತಾರೆ. ಆಕೆಯ ಶಿಫಾರಿಷಿನಿಂದ ದೇವರು ನಮ್ಮನ್ನು ರಕ್ಷಿಸುತ್ತಾನೆ.

ಆತನಿಗೆ ಆರನೆಯ ಅವತಾರವೂ ಒಂದುಂಟು. ಆಚಾರ್ಯನಾಗಿ ಆತನೇ ಅವತರಿಸುತ್ತಾ, ನಮ್ಮಹಾಗೆಯೇ ನಮ್ಮ

ಗುರುಗಳೂ ಎನ್ನುವ ಬೆದಾಸೀನ್ಯ ತಪ್ಪಿ ಸುವು ದಕ್ಕಾಗಿ  
ತಾನು ಆಚಾರ್ಯರಲ್ಲಿ ಆಧಿಷ್ಠಾನ ಮಾಡುತ್ತಾನೆ ಗೀತಾ  
ಚಾರ್ಯನಾಗಿ ಅವಶರಿಸಿ ಭೂಮಿಯ ಭಾರವನ್ನು ಕಡಿಮೆ  
ಮಾಡುತ್ತಾನೆ ಇಲ್ಲದೆ ಇರುವ ಬೆಂಕಿಯು “ಲೇನ್ನಿ”  
ನಿಂದ ಉಂಟಾಗಿ ಹತ್ತಿಯನ್ನು ಸುಡುವಂತೆ, ಅವಾಹನ  
ಮಂತ್ರಗಳಿಂದ ದೇವರ ಸಾನ್ನಿಧ್ಯ ಇಂಥಹ ದಿವ್ಯದೇಕಗಳಲ್ಲಿ  
ಉಂಟಾಗುತ್ತದೆ.

ಅಂತಃಪುರದ ಹೆಂಗಸಾದ ದ್ರವದಿಯನ್ನು ಅವು  
ಮಾನಭಂಗಮಾಡಿದ ಕಾಲದಲ್ಲಿ ಭಿ೯ ಷಾಂಕಾಚಾರ್ಯ ರೇ  
ಮುಂತಾದ ಹಿರಿಯರೂ, ಅನೇಯ ಶೈಕ್ಷಣ ಹೊತ್ತ ಭೀಮಾದಿ  
ಗಳೂ ಸುಮೃದ್ಧಿರುತ್ತಾರೆ “ಇನರು ಸಿಜವಾದ ಸಂಪರ್ಕ.  
ಇನರು ಆಭಾಸ ಬಂಧುಗಳು ಸನ್ನ ಸಿರುವಾಧಿಕ ಬಂಧು  
ಕೈಷ್ಟ್” ಎಂದು ತೀಮಾರಸಿಸಿ, ದ್ರವದಿಯು “ಹಾ  
ಕೈಷ್ಟ್” ಎಂದು ಕರೆಯುತ್ತಾಳೆ ಪಾಂಡವರನ್ನೇ  
ಕೊಂಡುಬಿಡಬೇಕೆನ್ನು ವರ್ಣಿಸಿ ಕೋಪ ಕೈಷ್ಟ್ ನಿಗೆ ಅವರ  
ಮೇಲೆ ಬರುತ್ತದೆ. ಅವರು ಸುಮೃದ್ಧಿದ್ವಂದನ್ನು ಕಂಡು ಕೈಷ್ಟ್  
ಕುದಿಯುತ್ತಾನೆ ಆದರೆ ಐವರನ್ನೂ ಕೊಲ್ಲಿದೆ ಬಿಟ್ಟಿದ್ದ  
ದ್ರವದಿಯ ಮಂಗಳಸೂತ್ರಕ್ಕಾಗಿ.

“ಯಾವ ವಿಲ್ಲದೆ ಬಂದು ಸೂಜಿ ಮೊನ್ನೆಯಷ್ಟು ನೇಲ  
ವನ್ನೂ ಕೊಡಲಾರನೆಂ”ದು ದುರ್ಬೀಧನ ಹೇಳಿದ ಮೇಲೆ  
ಯಾವ ಅನಿವಾರ್ಯವಾಗುತ್ತದೆ ಯುಧ್ಧ ಪ್ರೇತಾಹದ

ನೇವದಿಂದ ಹೇಳಬೇಕಾದುದನ್ನೇ ಲ್ಲಾ ಎಂಜಿ, ಅಜುರನನ  
ಕೈಲಿ ಯುದ್ಧಮಾಡಿಸುತ್ತಾನೆ “ನಿನಗೇಂಂದೂ ಸೇರಿಲ್ಲ<sup>೨೫</sup>  
ಅಜುನ ! ಎಲ್ಲವೂ ಸಾಗೆ ಸೇರಿದ್ದು. ನಾನು ವೊಡಲೇ  
ಇವರನ್ನು ಕೊಂಡಿರುವೆ ಸಿನು ನಿಮಿತ್ತಮಾತ್ರನಾಗು ”  
ಹೀಗೆ ಎಲ್ಲ ಭಗವಂತನಿಗೆ ಸೇರಿದವು ಎಂದು ಕ್ರಷ್ಣ ತೋರಿಸಿ  
ಕೊಟ್ಟು, ಅಜುರನನ ಅಪಂಕಾರ ಮಹಾಕಾರಗಳನ್ನು  
ಹೋಗಲಾಡಿಸುತ್ತಾನೆ “ ಎಲ್ಲವೂ ಭಗವಂತನಿಗೆ  
ಸೇರಿದ್ದು. ನಮ್ಮದಾಗಿ ಏನೂ ಇಲ್ಲ ” ಎನ್ನ  
ವುದನ್ನು ತಿಳಿದುಕೊಂಡುಬಿಟ್ಟಿರೆ ಜಗತ್ತು ಬಹಳ ಸುಖವಾಗಿರ  
ಬಹುದು

ದೇವರನ್ನು “ ಅಶೀಲಾಂಡಕೊಂಟಿ ಬ್ರಹ್ಮಾಂಡ  
ನಾಯಕ ” ನೇನ್ನ ಶ್ರಾರೆ. ಕೊಂಟಿಕೊಂಟಿಬ್ರಹ್ಮಾಂಡಗಳಲ್ಲಿ  
ಇದೊಂದು ಬ್ರಹ್ಮಾಂಡ ಒಂದು ಚಂಡಿಗೆ ದೊಡಿಕೊಡಿಸಿ  
ದಂತೆ ಬ್ರಹ್ಮಾಂಡದ ಸುತ್ತು ಏಳು ಆ ಪರಣ ಗಳಿವೆ.  
ಕುಂಬಾರ ನಿ ರಿ ಲ್ಲಿ ದೇ ಕೆಲವನಾಡಲೂರನಷ್ಟೇ ? ಹಾಗೆ  
ಪ್ರಪಂಚ ಶೃಷ್ಟಿಗಾಗಿ ಬ್ರಹ್ಮಾಂಡದ ಕೇಳಭಾಗದಲ್ಲಿ “ ಗಭೋರ್  
ದಕ ” ವಿರುತ್ತುದೇ. ಅದರ ಮೇಲೆ ಆದಿಕೂರ್ತಿ, ಅಷ್ಟು  
ದಿಗ್ಗಜಗಳು, ಅದರ ಮೇಲೆ ಆದಿಶ್ರಷ್ಟ, ಅವನ ಶಲಯಮೇಲೆ  
ಮೇರುಪವರ್ತ. ಇದೇನು ನಿಜವೆ ? - ಎಂದು ಸಂಶಯಪಡ  
ಬೇಡಿ. ಕೊರಿಯಾದಲ್ಲಿ ಯುದ್ಧವಾಗುತ್ತಿದೆ. ನಾವಾದರೂ  
ನೋಡಿದ್ದೇವೆಯೇ ? ಪತ್ರಿಕೆಯ ಮೂಲಕ ತಿಳಿದುದನ್ನು

ಒಪ್ಪಿಕೊಳ್ಳುತ್ತೀರೆಯೇ? ಪತ್ರಿಕಾಕಾರರನ್ನು ಪ್ರಾವಾಣಿಕ ರೆಂದು ನಂಬಿವಂತೆ ಶಾಸ್ತ್ರ ಕರ್ತರ್ಗಳಾದ ಖಚಿತಗಳನ್ನೂ ನಾವು ನಂಬಬೇಕು.

**ಸತ್ಯರೋಕ-** ಇವರಲ್ಲಿ ಬ್ರಹ್ಮ, ವಿಷ್ಣು ಮತ್ತೆಶ್ವರ ರಿದ್ದಾರೆ. ಇದನ್ನು “ಸೈಕುಂರ” ಎನ್ನು ತಾರೆ ಸ್ಥಾಪಿತಾಗಿ ಬ್ರಹ್ಮನೂ, ಸ್ಥಿತಿಗಾಗಿ ವಿಷ್ಣುವೂ, ಸಂಹಾರಕ್ಕಾಗಿ ಧುದ್ರನೂ ಇರುವುದು ಇಲ್ಲಿಯೇ. ಈ ಬ್ರಹ್ಮಾಂಡವು ಚೆಂಡಿ ನಂತೆ ಎಂದು ಹೇಳಿದೆ. ರಾಜಪುತ್ರರು ವಿನೇರುದಕ್ಕೆ ಚೆಂಡಾಟವಾಡುವಂತೆ ದೇವರೂ ಈ ಬ್ರಹ್ಮಾಂಡವನ್ನು ತನ್ನ ಆಟದ ಸಾವಾನನಾಗು ಉಪಯೋಗಿಸಿಕೊಳ್ಳುತ್ತಾನೆ. ಇದನ್ನೇ “ಭಗವಂತನ ಲೀಲೆ” ಎನ್ನು ಪುದು.

**ಈಗ ಹೇಳುತ್ತಿರುವುದು ದೇಶವಿಭಾಗ.** - ಕಾಲವಿಭಾಗ ಕುರಿತು ಮುಂದೆ ಹೇಳುತ್ತೇನೆ - ಕೆಳಗಿನಿಂದ ಮೇಲಿನವರಿ ವಿಗೂ ಮಧ್ಯದಲ್ಲಿ ಮೇರುಪವರ್ತತೆ ಇದೆ. ಈ ಪವರ್ತದ ಸುತ್ತ ಲೋಕಗಳು ಸುತ್ತಿಕೊಂಡಿವೆ. ಕೆಳಗೆ ಆತಲ, ವಿತಲ, ಸುತಲ, ಧರಾತಲ, ರಸಾತಲ, ಮಹಾತಲ, ಸಾತಾಳಗಳೆಂಬ ಏಳು ಲೋಕಗಳಿವೆ. ಇವುಗಳ ಕೆಳಗೇ ದಕ್ಷಿಣ ಧೃವ ಇರುವುದು.

**ಭೂಲೋಕ,** ಸತ್ಯದ್ವಿಪ ಮತ್ತು ಸತ್ಯಪವರ್ತಗಳಿಂದ ಪರಿವೃತ್ವಾಗಿದೆ. ಇದರ ಮೇಲಿರುವುದೇ ಭುವಲೋಕ.

ನೂರು ಅಶ್ವಮೇಧಯಾಗವಾಡಿ ಇಂಗ್ರಿಸನನಿಗೆ ಹೊಗೆ  
ತಕ್ಕವರು ಇಲ್ಲಿ ಕಾ ಯ ಬೇ ಕು . ಸುವಲೋರ್ಕದಲ್ಲಿಯೇ  
ಇಂದ್ರಸಿರುವುದು. ಇದರೆ ವೇಲೆ ಜನೋಲೋಕ. ಅವಾಂತರ  
ಪ್ರಳಯಳಂಟಾದಾರ್ ಇಲ್ಲಿ ತಕ್ಕೋಲೋಕ ಕರ್ತೃ ಇ  
ಕರ್ಕೆ ಹೋಗಬೇಕಾಗುತ್ತದೆ. ಸರ್ವರಸಸ್ತಪ್ಯಮಂಪು ಇರು  
ವುದು ತಪೋಲೋಕಗಲ್ಲಿ ಇವರೇ ನಾಗಾಯಣಸ್ವಾಮಿ  
ಯನ್ನು ಇಲ್ಲಿಗೆ ತಂದುದು. ಸತ್ಯಲೋಕದಲ್ಲಿ ಚತುನುಂಬಿ  
ಬ್ರಹ್ಮ ಇರುತ್ತಾನೆ

ತಪ್ಪವಾಡುವವರಿಗೆ ಶಿಕ್ಷೆಕೊಡುವ ರೌರವಾದಿ  
ನರಕೆಗಳು ಇಲ್ಲಿವೆ. ಜಂಬೂದ್ವೀಪ ಎನ್ನುವುದೇ ಇದು.  
ಸ್ವಾಯಂಭುವನನುವಿಗೆ ಉತ್ತಾನಪಾದ, ಪಿಯನ್ನತ  
ಎಂಬಿಬ್ರರು ಮಕ್ಕಳಿದ್ದರು. ಅದರಲ್ಲಿ ಸ್ತ್ರಿಯನ್ನತನಿಗೆ  
ಹತ್ತುಜನ ಮಕ್ಕಳು. ಅವರಲ್ಲಿ ಮೂರು ವಿರಕ್ತರಾಗಿ  
ಹೊರಟಿಹೋದರು. ಮಿಕ್ಕ ಏಳು ಜನಗಳಿಗೆ ಭೂಲೋಕ  
ವನ್ನು ಸ್ತ್ರಿಯವ್ತತ ಹಂಚಿಕೊಟ್ಟಿ. ಇದರಲ್ಲಿ ಅಗ್ನಿಧ್ರ  
ಎಂಬುವನಿಗೆ ಜಂಬೂದ್ವೀಪ ಸಿಕ್ಕಿತು. ಅವನು ತನ್ನ  
ಒಂಭತ್ತು ಮಕ್ಕಳಿಗೆ ಜಂಬೂದ್ವೀಪವನ್ನು ಒಂಭತ್ತುವರ್ಷ  
ಗಳಾಗಿ ವಿಭಾಗವಾಡಿಕೊಟ್ಟಿ. ಇವುಗಳಲ್ಲಿ ಭಾರತ  
ವರ್ಷ ಒಂದು. ಈಗಿನ ಪ್ರಪಂಚವೇ ಭಾ ರ ತ ವ ಷ್ಟ .  
ದುಷ್ಯಂತನ ಮಗ ಭರತ ಈ ಭೂಭಾಗವನ್ನು ಆಳಿದುದರಿಂದ  
ಇಂಡಿಯಾ ದೇಶಕ್ಕೆ ಭರತಖಂಡ ಎಂದು ಹೆಸರು ಬಂತು.  
ಹೀಗೆ ತನ್ನ ಸ್ವತ್ತನ್ನು ಕಾಪಾಡಿ ಕೊಳ್ಳುವುದಕ್ಕಾಗಿ ದೇವರು

ಈ ಆಟವನ್ನೇ ಲಾಲ್ ಆಡಿದ್ದಾನೆ !

ಇನ್ನು ಶಾಲವಿಭಾಗಕ್ಕೆ ಬರೋಣ - ಬ್ರಹ್ಮನ ಒಂದು ಹಗಲಿಗೆ ಒಂದು ಕೆಲ್ಪಿವೆನ್ನು ತ್ವರಿತಾಗಿ. ಬ್ರಹ್ಮನ ಒಪ್ಪತ್ತು ಎಂದರೆ ಇಂತಿ ಕೊಡಿವರ್ಷಗಳು. ಉತ್ತರ ಕೊಡಿ ವರ್ಷಗಳಿಗೆ ಒಂದು ದಿನ.

ಬ್ರಹ್ಮನ ಒಂದು ಹಗಲಿಸಲ್ಪಿ ಹದಿನಾಲ್ಕು ಜನ “ಮನು” ಗಳು ಬರುತ್ತಾರೆ. ಏಳನೆಯವನೇ ವೈನಷ್ಟೇತ ಮನು. ಇವರೆಲ್ಲಾ ತಮ್ಮ ಪುಣ್ಯ ಕಳಿದ ಮೇಲೆ ಮತ್ತೆ ಭಾರತವರ್ಷಕ್ಕೆ ಬರಬೇಕಾಗುತ್ತದೆ. ಇದು ಕೆಮ್ಮೆ ಭೋವಿ. ಈಗ ನಾವಿರುವುಮು ಇವ್ವತ್ತಾರನೆಯದಾದ ವಾರಾಹಕಲ್ಪದಲ್ಲಿ. ಬ್ರಹ್ಮನಿಗೆ ಈಗ ನಡೆಯುತ್ತಿರುವುದು ಇಗ ನೆಯ ವರ್ಷ ಇತ್ತೀನೆಯ ದಿನ.

ಒಳ ಮನುಗಳಲ್ಲಿ ಒಬ್ಬೊಬ್ಬರೂ ಇಂಚತುಯುರುಗಳು ಆಳುತ್ತಾರೆ. ಹದಿನಾಲ್ಕು ಮನುಗಳ ಒಟ್ಟು ಆಡಳಿತಕಾಲ ಇಂಳಿ ಚತುರುಗಳಾಗಳು. ೧೦೦೦ ಚತುರ್ಯಗ ಎಂದು ಶಾಸ್ತ್ರಪ ಹೇಳುವುದರಲ್ಲಿ ಸಂಧಿಕಾಲವೂ ಕೂಡಿರುತ್ತದೆ. ಕೃತ, ತ್ರೀತಾ, ದ್ವಾಪರ, ಕಲಿ ಎಂಬ ಸೇರಿ ಇಂತಿ ೧೦೦೦೦ ವರ್ಷಗಳಾಗುವುವು. ಕಲಿಯುಗ ಇಂತಿ ೧೦೦೦ ವರ್ಷಗಳು.

ಪುಷ್ಟರ ದ್ವೀಪದಲ್ಲಿ ಸೂರ್ಯ ಸುತ್ತುತ್ತಾನೆ. ಅವನು ಹಿಂದಕ್ಕೆ ನೀಲುವುದೇ ದ್ವೀನಂದಿನಗತಿ ಎನ್ನುವುದು. ಹೀಗೆ

ಇಂಥಾ ದಿನಕ್ಕೆ ಒಂದು ಸತ್ಯಬರುತ್ತಾನೆ. ಸೂರ್ಯ ಸುತ್ತುತ್ತಾ ನೇಯೇ ಹೊರತು ಭೂಮಿ ಸುತ್ತುವುದಿಲ್ಲ! ಕಣದಲ್ಲಿರುವ ಮೇಟಿಕಂಬದ ಸುತ್ತು ದನಗಳು ಸುತ್ತಿದರೆ ಕಾಳು ಉದುರುವುದು. ಮೇಟಿಕಂಬವೇ ಸುತ್ತಿದರೆ ಅದೆಂತಾದಿತು!

ಜನರಲ್ಲಿ ಅಹಂಕಾರ ಹೋಗಲಿ! ಮತ್ತಿಕೆ, ಪುರೋಹಿತ, ಎಳ್ಳರೂ ಸೇರಿದರೆತಾನೆ ಯಾಗವಾಗುವುದು? ಯಜ್ಞವನ್ನು ಒಬ್ಬನೇ ಮಾಡಲಾದಿತೆ? ಸಮಾಜದ ಕೆಲಸಗಳು ಸುಶೂಲಿತವಾಗಿ ನಡೆಯಲೊಸುಗವೇ ಚಾ ತು ವ ಈ ಶಿಲಂಟಾಗಿರುವುದು. ಕಳೆಗಳನ್ನು ಕೀರ್ತಿವಂತೆ ದುಷ್ಪರಧ್ಯಂ ಆಗಲೇಬೇಕು. ಅದನ್ನೇ ಭಗವದ್ಗೀತೆಯಲ್ಲಿ ಕಾಮಕ್ಕೊಳ್ಳಿದ್ದವುಲ್ಲದ ಭಗವಂತ ನಡೆಸಿರುವುದು.

— —

ಗೀತಾಸಪ್ತಾಹ

ದಿನ: ನಾಲ್ಕು

ಗೀತೇಯ ಮುಖ್ಯಧರ್ಮ

ತತ್ತ್ವ, ವೇದಾಂತ ವಿಧ್ವಾನ :

ಶ್ರೀ ಸಾಂಕಾರಿಕಂ ಸಂಪತ್ತುಮಾರಾಚಾರ್ಯರು

ರಾಮಾನುಜ-ರಾಮನ ತಮ್ಮ ಲಕ್ಷ್ಮಿಣ-ಗೂಡೆ ಮತ್ತು ಗುದ್ಧಲಿಯನ್ನು ಹೊತ್ತು ರಾಮನಿಗೆ ಮುಂದಾಗಿಯೇ ಕಾಡಿಗೆ

ಹೊರಟಿನವ್ಯೇ ! ಈ ಸೇವೆಯೇ ಲಕ್ಷ್ಮಣನ ಸಿರಿ. ದ್ವಾಪರಯುಗದಲ್ಲ ಅದೇ ರಾಮ ರಾಮಾನುಜನಾಗಿ-ಬಲ ರಾಮನ ತಾತ್ತ್ವಿಕ ಶ್ರೀ ಕೃಷ್ಣನಾಗಿ-ಗೀತ ಉಪದೇಶಿಸಿದ. ಭಗವಂತನ ಸೇವೆಯೇ ಗೀತೆಯು ತಿರುಳು. ಜೀತನ ವರಗೆ ಜನ್ಮಿಸೆತ್ತುವುದು, ನಾಯುವುದು ಈ ಜಕ್ಕು ದಲ್ಲಿ ಸಿಕ್ಕಿಕೊಂಡು ತೊಳಳಲುತ್ತಿದೆ. ಬೆಳಗಾಯಿತೆಂದರೆ ಹಸಿವು ! ಬಾಲಕ ಮಾರ್ಕಿಟ್ಟಿನಲ್ಲಾದರೂ ಕೊಂಡು ಜೀವ ಹೊರಯುತ್ತದೆ ಜನ ! ಶರಿರ ಇರುವವರಿಗೂ ಖಾಯಿಲೆ ಅನಿವಾರ್ಯ ಮುಖ್ಯ, ಮರಣ ಇದು ಯಾರಿಗೂ ತಪ್ಪಿದ್ದಲ್ಲ. ಸುಖಗಳನ್ನು ನೋಡೋಣ. ಅವುಗಳಿಂದ ಕೊನೆ ಕೊನೆಯಲ್ಲಿ ದುಃಖವೇ ಒದಗಿಬರುತ್ತದೆ. ಈ ರೀತಿಯ ಕಷ್ಟಗಳೆಲ್ಲವೂ ಆಧ್ಯಂತವಾಗಿ ಇಂಳಿಗಿ, ನಿತ್ಯನಂದದಿಂದಿರುವುದೇ ಮೋಹ.

ನಾವು ಮಾಡುವ ಕರ್ಮದಿಂದ ದೇವರು ನಮ್ಮನ್ನು ಬಂಧನದಲ್ಲಿರಿಸುತ್ತಾನೆ. ಅವನನ್ನೇ ಶರಣಹಕ್ಕು ನಮ್ಮ ಕಷ್ಟ ಬಂಧನ ಬಿಡಿಸಿಕೊಳ್ಳಬೇಕು ರೀಷ್ಮೇಹುಳು ಗಂಟು ಹಾಕಿಕೊಂಡಿದ್ದನ್ನು ಅದು ತಾನೇ ಬಿಡಿಸಿಕೊಳ್ಳುವಂತೆ, ದೇವರು ಹಾಕಿದ ಗಂಟನ್ನು ದೇವರೇ ಬಿಳ್ಳಿಬೇಕು. ಈ ರೀತಿ ಜನ ಕಷ್ಟವುದುವುದೇ “ ಬಧಿದೆಶೆ ” ಎನ್ನ ವುದು.

ನಿತ್ಯಸುಖವನ್ನು ಜೊಂಡುವ ಅವಕಾಶವಿದ್ದ ರೂ ಹೀಗೆ ತೊಳಿ ಬಳಳುತ್ತಿರುವ ಜನಗಳಿಗಾಗಿ ದೇವರು ದಯೆಯಿಂದ

ಇಂದಿಯು, ದೇಹಗಳನ್ನು ಕೊಡುತ್ತಾನೆ. ಅವನು ತನ್ನ ಸೇವೆಗೆಂದು ಕೊಟ್ಟಿ ಕರಣ ಕಳೀಬರಗಳನ್ನು ನಾವು ದುರುಪ ಯೋಗ ಪಡಿಸಿಕೊಳ್ಳಲುತ್ತೇನೆ. ಜ್ಞಾನವನ್ನು ದೇವರು ಸಾನೆ ವಾಡಿದ್ದಾನೆ. ವೇದಗಳ ಸಹಾಯದಿಂದ ನಾನ್ನ ಶಾಂತಿ ಹೊಂದಬಂದಾದರೂ ಅವುಗಳಿಗೆ ಅರ್ಥತೀಳಿಯುವದೇಕಷ್ಟ. ಅದಕ್ಕಾಗಿಯೇ ವ್ಯಾಸಾದಿ ಮುಖಿಗಳು ಸ್ತುತಿ, ಇತಿಹಾಸ, ಪುರಾಣಗಳನ್ನು ರಚಿಸಿದರು. ಸ್ತುತಿಗಳಲ್ಲಿ ಮನುಷ್ಯನ ದಿನದ ಕೆಲಸಗಳನ್ನು ನಿರೂಪಿಸಿದೆ; ಪುರಾಣಗಳಲ್ಲಿ ರಾಜವಂಶಗಳ ಚರಿತ್ರೆಗಳನ್ನು ಹೇಳಿದೆ; ಇತಿಹಾಸದಲ್ಲಿ ವೇದಾಂತ ಉಪಸ್ಥಿತ್ಯಾಗಳ ವಿಚಾರ ಇದೆ. ರಾಮಾಯಣವೂ ಭಾರತವೂ ಇತಿಹಾಸಗಳು. ರಾಮಾಯಣದಲ್ಲಿ ರಾಮನ ಮಹತ್ವ ಹೇಳುವಂತೆ ಮಹಾಭಾರತದಲ್ಲಿ ಕೃಷ್ಣನ ಮಹಿಮೆಯನ್ನು ಹೇಳಿದೆ. ಇದನ್ನು ಒಬ್ಬ ಕೇಳಿದರೂ, ಕೇಳಿದವರ ಕಡೆಯ ವರಿಗೆಲ್ಲಾ ರಾಮ ಮೋಕ್ಷ ಕೊಡುತ್ತಾನೆ. ಹಾಗೆಯೇ ಕೃಷ್ಣ ಒಂದು ಮೌಸರಿನ ಗಡಿಗೆಗೂ ಮೋಕ್ಷ ಕೊಟ್ಟಿದ್ದಾನೆ.

ಮೋಕ್ಷಪಡೆಯಲು ಎರಡು ದಾರಿ: ವಣಾಶ್ರಮೋಚಿತವಾದ ಕೆಲಸಗಳಿಂದ ಜ್ಞಾನಸಂಪಾದಿಸಿ, ಭಕ್ತಿಯಿಂದ ಮೌಕ್ಷಿಕೆಂದುವುದು ಒಂದು. ಮತ್ತೊಂದು “ನನಗೇನೂ ಬರದು. ದೇವರೇಗತಿ” ಎನ್ನುವ ಶರಣಾಗತಿ. ಮೋದಲನೆಯದು ಆವಶ್ಯಕ. ಏಕೆಂದರೆ ಅವನವನ ಕರ್ಮಮಾಡಿಯಲ್ಲದೆ ಪಾಪಕಳಿಯುವುದಿಲ್ಲ. ಪಾಪಹೋಗದೆ ನಿಷ್ಕಳಷ್ಟ ಜ್ಞಾನಲಂಟಾಗುವುದಿಲ್ಲ. ಜ್ಞಾನವಿಲ್ಲದೆ ಭಕ್ತಿಯಲ್ಲ.

ಅವರವರ ಕೆಲಸ ಅವರವರು ಮಾಡಬೇಕು ಅವರಲ್ಲಿ ಉಚ್ಚನೀಚ ಭಾವಗಳೇನೂ ಇಲ್ಲ. ಒಂದು ಮನೆಯ ಸಂಸಾರದಲ್ಲಿ ಗಂಡನೊಂದು ಕೆಲಸವಹಿಸಿಕೊಂಡರೆ ಹೆಂಗಸೊಂದು ಕಾರ್ಯನಡಿಸಿಕೊಂಡು ಹೋಗಬೇಕು. ಸಾತ್ಯಿಕ ಜೀವನ ನಡೆಸುವವನು ಒಬ್ಬನಾಡರೆ ಅವನ ಸಹಾಯಕ್ಕೂ ರಾಜ-ಸರಕಾರ ಇರಬೇಕು. ವರ್ತಕರು ಸಾಮಾನು ಸರಬರಾಜು ಮಾಡಬೇಕು. ಸೇವಾದಳಗಳೂ ಇರಬೇಕು ರಾಜನ ಸಂದರ್ಶನ ಇಗೆ ಸರ್ವಸಮರ್ಪೀ ಯಾಗೆ ಭಗವಂತನನ್ನು ಆಶ್ರಯಿಸುವುದರಲ್ಲಿ ಎಳ್ಳಿರೂ ಸರಿಸಮಾನರು. ಕೃಷ್ಣನೇ ಅಂದಿದ್ದಾನೇ “ ಸಮೋರ್ಯಹಂ ಸರ್ವಭೂತೀಷು , ಸಮೇದ್ಯೇಷ್ಯಾಸ್ತಿನ ಪ್ರಿಯಃ ” ಎಂದು ಭಗವಂತನ ಸೇವೆಗಾಗಿಯೇ ನಾವೆಲ್ಲಾ ಇರುವುದು- ಎಂದು ತಿಳಿದರೆ, ಕಾನು ಕೈರ್ಲಿಧಾದಿಗಳರುವುದಿಲ್ಲ “ ಈಶಾವಾಸ್ಯ ಮಿದಂ ಸರ್ವಂ ಯತ್ತಿಂಜ ಜಗತ್ಯಾಂ ಜಗತ್ ” ಈಶ್ವರನಿಗೇ ಎಲ್ಲ ಸೇರಿದ ಮೇಲೆ ನಮ್ಮದೇನಿದೆ ? ಇವು ನಮ್ಮದಳವೆನ್ನು ನಾಗಿಯೇ ನಾವೆಲ್ಲಾ ಇರುವುದು.

ಈ ಸದ್ವಾನನೇ ಬರಬೇಕಾದರೆ ಸಾತ್ಯಿಕಾರಹಂತನ್ನು ಉಪಯೋಗಿಸಬೇಕು. ಉತ್ಸು, ಮಂಳಿ, ಖಾರಕ್ಕಿಂತ, ಸಿಹಿಯಾದ ಜಿಡ್ಡಿನಿಂದಕೂಡಿದ ಆಹಾರದಿಂದ ಸತ್ಯಗುಣ ಜಾಸ್ತಿಯಾಗುತ್ತದೆ. ಮದ್ಯ, ಮಾಂಸ ಮುಂತಾದುವು ತನೋಗುಣವನ್ನು ಹೆಚ್ಚುಮಾಡುತ್ತವೆ. ಸುಗ್ರೀವನಿಗೆ ಕೆಲವು

ಹಣ್ಣು ಗಳನ್ನು ಕೊಟ್ಟಿರಂತೆ. ಆರು ತಿಂಗಳು ಹಸಿವಾಗು ಶ್ರೀರಲಿಲ್ಲ ಅವನ್ನು ತಿಂದರೆ! ಇಂಥ ಹಣ್ಣು ಹಂಪಲುಗಳನ್ನು ನಾವು ಪತ್ತೆಹಚ್ಚು ಬೇಕು. ಹೊಸ ಹೊಸ ಟಾಸಿಕ್ಕುಗಳೂ, ಕಾಫಿ, ಚಹಾ, ಸಿಗರೀಟ್‌ಗಳ ಉಪಯೋಗವೂ ಅನಾರೋಗ್ಯ ಉಂಟಿಮಾಡುವುದಿಲ್ಲವೇ ಸತ್ಪುಗುಣವನ್ನೂ ಕಡಿಮೆಮಾಡುತ್ತವೆ.

ಪರಮಾತ್ಮನಲ್ಲಿ ಪ್ರತಿಯುಂಟಾಗುವುದರ ಜ್ಯೇತೆಗೆ ಇಂತಹ ವಿವರಗಳಲ್ಲಿ ವೈರಾಗ್ಯವೂ ಹೆಚ್ಚುತ್ತದೆ. ಹೆಂಡತಿ ಮಕ್ಕಳನ್ನು ಬಿಡುಕೊಂಡು ಇದರ ಅರ್ಥವಲ್ಲ. “ ಈ ಪರಿಕರ ವೆಲ್ಲವೂ ಭಗವತ್ತೀವೆಗಾಗಿ ” ಎಂದು ತಿಳಿದುಕೊಳ್ಳುವುದಲ್ಲದೆ, “ ಇವು ನನ್ನವಲ್ಲ ” ಎನ್ನುವ ಭಾವವೂ ಏರಬೇಕು ಮಾಗ್ಲಿನ ಮನೆಯಲ್ಲಿ ಮಗುವು ಸತ್ತರೆ ನಮಗಷ್ಟು ದುಃಖವಾಗುವುದಿಲ್ಲ. ಅದೇ ನಮ್ಮು ಮನೆಯಲ್ಲಿ ಏನಾದರೀಂದು ಕೆ ಟ್ಟು ದಾ ದ ರೆ ದುಃಖಿಸುತ್ತೇವೆ. ಹೀಗೆ ನಮ್ಮುದು ಎನ್ನುವ “ ಮನುಕಾರ ” ವನ್ನು ಬಿಡುವುದರಲ್ಲಿಯೇ ನಿಜವಾದ ಸುಖ ಆಡಗಿದೆ.

ಯಾಜ್ಞವಲ್ಯೀರ ಬಳಿ ಶುಷ್ಕಿಗಳೂ ಜನಕನೂ ಓದು ಶ್ರೀದ್ದರು. ಜನಕನು ಬರದೆ ಪಾರ ಆರಂಭವಾಗುತ್ತಿರಲಿಲ್ಲ ಶುಷ್ಕಿಗಳಿಗೆ ಇದನ್ನು ಕಂಡು ಕೊಂಡ ಅಸಮಾಧಾನ. ಗುರು ಗಳೊಮ್ಮೆ ಮಾಯೆಯಿಂದ ಶುಷ್ಕಿಗಳ ಗುಡಿ ಸಲು ಗಳಿಗೆ ಬೆಂಕಿಬಿದ್ದಂತೆ ಮಾಡಿದರು. “ ನನ್ನ ಕಮಂಡಲು ಹೋರಿಯಿತು, ಗುಡಿಸಲು ಹೋರಿಯಿತು ! ” ಎಂದು ವಾರಬಿಟ್ಟಿದ್ದ

ಓದಿದರು ಗಡ್ಡದ ಜೋಗಿಗಳು. ಇಫ್ತಾನ್ ಮೈ ಭನಕನ ವಿಧಿ  
ಲೆಗೇ ಬೆಂಕಿಬಿದ್ದಂತೆ ಯಾಜ್ಞವಲ್ಯುಗ್ರರು ತೊರಿದರು. ರಾಜ  
ನಿಗೆ ಸಮಾಜಾರ ಬಂತು. “ಒಗ ಇನಕ ಅನ್ನತ್ವತನೇ :  
“ ಏಧಿಲಾಯಾಂಪ್ರದಿವಸ್ತುಯಾಂ ನಮೇ ಕಿಂಚಿತ್ ಪ್ರದ  
ಕ್ಷತೀ ! ”-ಎಲ್ಲಾ ಭಗವಂತನಿಗೆ ಸೇರಿದ್ದು. ನನ್ನದೇಹನೂ  
ಜೋಗಲಿಲ್ಲ. ಏಧಿಲಾಪಟ್ಟಣವೇ ಸುಟ್ಟುಬೂದಿಯಾದರೂ  
ಸರಿಯೇ ! ”-ಎಂದು ನಿಲ್ದಿತ್ತನಾಗಿ “ಪಾರವಾಗಲಿ! ” ಎಂದು  
ಕುಳಿತೇಇದ್ದು .

ಒಂದನೆಯ ಅಧ್ಯಾಯದಲ್ಲಿ “ ಯುದ್ಧವಾಡುವುದರಿಂದ  
ನರಕವೇ ಮೋಕ್ಷವೇ ” ಎಂಬುವ ಸಂಶಯವನ್ನು ಹೊರಗೆದವಿ,  
ಎರಡು, ಮೂರನೆ ಅಧ್ಯಾಯಗಳಲ್ಲಿ “ ಸರಿಯಾದ ಕಿಳುವಲಕೆ  
ಯಿಂದ ಕುರುವಾಡುವುದಾದರೆ ಮೋಕ್ಷವೇ ಸಿಕ್ಕಿತ್ತು ” ಎಂದು  
ತತ್ತ್ವವೇದದೀಕ್ಷಾಸಾಗಿದೆ. ನಾಲ್ಕುನೆಯ ಅಧ್ಯಾಯದಲ್ಲಿ ಜ್ಞಾನದ  
ಮಾಹಾತ್ಮ್ಯವನ್ನು ಹೇಳಿ, ಐದನೆಯ ಅಧ್ಯಾಯದಲ್ಲಿ ಎಲ್ಲ  
ಜೀವಿಗಳನ್ನು “ ಜ್ಞಾನ ” ಎನ್ನುವ ಬಂದೇ ಆಕಾರದಿಂದ  
ಒಂದೇ ಸಮನಾಗಿ ನೋಡಬೇಕೆಂದು ಹೇಳಿದೆ; ಆರನೆಯು  
ಅಧ್ಯಾಯದಲ್ಲಿ ಮಾನವ ತನ್ನನ್ನು ತಾನು ಹೇಗೆ ನೋಡಿಕೊ  
ಳ್ಳಬೇಕೆನ್ನು ಪುಡೂ, ಏಳನೆಯ ಅಧ್ಯಾಯದಲ್ಲಿ, ಪ್ರಯೋಜ  
ನಾಂತರವನ್ನು ಅಪೇಕ್ಷಿಸುವ ಭಕ್ತರಿಗಿಂತಲೂ ಭಗವಂತ  
ನೊಬ್ಬನನ್ನೇ ಪ್ರಯೋಜನವನ್ನುಗಿ ಬಗೆದಿರುವ ಜ್ಞಾನಿಗಳೇ  
ಶ್ರೀಷ್ಠರೆಂದೂ ನಿರೂಪಿಸಲ್ಪಟ್ಟಿದೆ. ಎಲ್ಲಬಗೆಯ ಭಕ್ತರೂ  
ತಿಳಿಯಬೇಕಾದುದೇನು ? ನಡೆಸಬೇಕಾದುದೇನು ? ಎನ್ನುವ

ಪ್ರತ್ಯೇಗೆ ಉತ್ತರವಿರುವುದು ಎಂಟನೆಯ ಅಧ್ಯಾಯದಲ್ಲಿ. ಒಂಭೇ  
ತ್ತನೆಯ ಅಧ್ಯಾಯದಲ್ಲಿ ಭಗವಂತನ ಮಾಹಾತ್ಮ್ಯವನ್ನೂ  
ಭಕ್ತಿಯೋಗದ ಸ್ವರೂಪವನ್ನೂ ವರ್ಣಿಸಿದೆ ದೇವರಲ್ಲಿ  
ನೊಗಾಶಾದ ಒಳ್ಳೆಯಾಗಿ ಇಗಳಿರುವುದರಿಂದಲೇ ಆತಂಥಿ ಭಕ್ತಿ  
ಹುಟ್ಟುವುದೆಂಬುದು ಹತ್ತನೆಯ ಅಧ್ಯಾಯಗ ಕಿರ್ತಾಣ ಈನ್ನ  
ಹೇಳಿದುದ್ದಲ್ಲ ನಿಜವೆಂದು, ವಿಶ್ವರೂಪ ತೋರಿದುವುದೇ  
ಹನ್ನೀಂದನೆಯ ಅಧ್ಯಾಯಲ್ಲಿ. ಹನ್ನೀರಡನೆಯ ಅಧ್ಯಾಯ  
ದಲ್ಲಿ “ಆತ್ಮಸಿದ್ಧೇ” ಗಿಂತಲೂ “ಭಕ್ತಿಸಿದ್ಧೇ” ಯೋ ಭಗವಂತ  
ನಿಗೆ ಒಕ್ಕ ಸ್ತ್ರೀತಿಕರವೆಂದು ಉತ್ತರವಾಗಿದೆ. ಆತ್ಮವಿಚಾರ  
ಜೋಧನೆ ವದಿಮೂರನೆಯ ಅಧ್ಯಾಯದಲ್ಲಿ ಚೆನ್ನಾಗಿ ನಡೆ  
ದಿದೆ. ಎಲ್ಲಾ ಕೆಲಸಗಳಿಗೂ ಹಿನ್ನೆಲೆಯಾಗಿ, ಸತ್ಯ, ರಜಸ್, ತಮಸ್,  
ತಮಸ್ಸ, ಈ ಗುಣಗಳೆಂಬುದು ಹದಿನಾಲ್ಕನೆಯ ಅಧ್ಯಾಯದ  
ನಿರೂಪಣ. ಎಲ್ಲವನ್ನೂ ವ್ಯಾಪಿಸಿ ಕಾಪಿಟ್ಟು, ಆಳುವುದ  
ರೆಂದಲೇ ಎಲ್ಲಕ್ಕೂ ತಲೂ ದೇವರೆಡೊಡ್ಡ ವನೆಂದು ಹದಿನ್ನೆದ  
ನೆಯ ಅಧ್ಯಾಯ ತಿಳಿಸುತ್ತದೆ. ಹದಿನಾರನೆಯ ಅಧ್ಯಾಯದ  
ಸಾರಾಂಶವೇನೆಂದರೆ, ಶಾಸ್ತ್ರ, ಒಪ್ಪಬೇಕೆಂಬುದೂ, ಆಸುರ  
ಪ್ರಕೃತಿಯನ್ನು ತೊರೆದು ದೃವಿಸಂಪತ್ತಿನಲ್ಲಿ ನೆಲೆಸಿಲ್ಲಬೇ  
ಕೆನ್ನುವುದೇ. ಸಾತ್ಯಕೆ, ರಾಜನ, ತಾಮಸ, ಶ್ರದ್ಧೆಗಳನ್ನು  
ಕುರಿತು ಹೇಳಿರುವುದು ಹದಿನೇಳನೆ ಅಧ್ಯಾಯದಲ್ಲ. ಕೂನೆಯ  
ಅಧ್ಯಾಯದಲ್ಲಿ, ಸತ್ಯಗುಣ ವೇಂದನ್ನೇ ಹೆಚ್ಚುಮಾಡಿ  
ಕೊಂಡು, ಅವನವನ ಕೆಲಸಗಳನ್ನು ಭಗವಧಾರಾಧನ ರೂಪ  
ವಾಗಿ ಮಾಡಬೇಕೆಂದು ಉಪಸಂಹಾರಿಸಲ್ಪಟ್ಟಿದೆ.

ಗೀತೆಯ ಪಾರಾಯಣದಿಂದ ನಾವು ಎಂತಹ ಕಷ್ಟಗ  
ಳನ್ನೂ ದಾಟಬಹುದು. ಗಾಂಧಿಯವರು ಗೀತೆಯ ಸಹಾಯ

ವಿಲ್ಲದಿದ್ದರೆ “ ಸ್ವಾತಂತ್ರ್ಯ ” ಸಂಪಾದಿಸಲಾಗುತ್ತಿತ್ತೇ ?

— — —

ಗೀತಾಸಪ್ತಾಹ

ದಿನ: ಐದು

ಗೀತೆಯಲ್ಲಿ ಸಾಹಿಂತ್ಯ

ಸಾಹಿಂತ್ಯವಿದ್ವಾಃ  
ಶ್ರೀ ಜಗನ್ನ ಆಳ್ವಾರಯ್ಯಂಗಾರ್ಯರು.

ನಮೋಳಗಿರುವ ಅಜ್ಞಾನವೆಂಬ ಕತ್ತಲೆಯನ್ನು ತೊಲಿಗಿಸಿ ನಿಮ್ಮಲವಾದ ಜ್ಞಾನದ ಚೆಳಕನ್ನು ಬಿರುವ ಸೂರ್ಯನೇ ಶ್ರೀ ಕೃಷ್ಣ “ನಾನು ನಾಡುತ್ತೇನೆ, ನನ್ನದು ” ಎನ್ನುವ ಅಹಂಕಾರ ಮನಕಾರವಿರುವುದರಂದಲೇ ಪ್ರಪಂಚ ಇರುವುದು. ಇಲ್ಲದಿದ್ದರೆ ಎಲ್ಲರೂ ಮೋಹಕ್ಕೆ ಏರಬೇಕಾಗುತ್ತಿತ್ತು ! “ಈ ಅಹಂಕಾರ ಮನಕಾರಗಳನ್ನು ದೇವರ ಮಡಲಿಗೆ ಹಾಕುವುದೇ ” ಗೀತೆಯು ನಮಗೆ ಕಲಿಸಿಕೊಡುವವಿಷಯ. ಗೀತೆಯು ಸಾಹಿಂತ್ಯತ್ವಲಿ. ದೃಷ್ಟಾಂತ ಕೊಟ್ಟಿ ಸಮಂಜಸವಾಗಿ ಅಂದವಾಗಿ, ಕಥೆ ಹೇಳುವಂತೆ ಹೇಳುವುದೇ ಸಾಹಿಂತ್ಯದ ಜೀವಾಳ.

“ ನಿನಿದನ್ನು ಮಾಡಬೇಕು ” ಎಂದು ವೇದದಂತೆ ಕಟ್ಟಬ್ಬಣಿ ಮಾಡಿದರೆ ಜನ ಕೇಳುವುದಿಲ್ಲ ; ಮತ್ತೆ ಅದನ್ನು

ಮಾಡುವುದೇ ಇಲ್ಲ । ಪುರಾಣಳು ಗೆಳೆಯರಂತೆ ವಿಷಯ ತಿಳಿಸುತ್ತವೆ. ಹೆಂಡತಿಯ ಮಾತಿನಲ್ಲಿ ಇನಿಮೆ ಇರುವಂತೆ ಸಾಹಿತ್ಯ. ಹೆಂಡತಿಯ ಮಾತನ್ನು ಯಾರೂ ಮೀರುವುದಿಲ್ಲ. ಅಜುರ್ನ ಬಲು ಹಟಗಾರ ! ಅವನ ಮನಸ್ಸಿಗೆ ಸಮಂಚಸವಾಗಿ ಒಪ್ಪಿಸದೆ ಯಾವ ಕೆಲಸವನ್ನೂ ಮಾಡಿಸಲಾಗುವುದಿಲ್ಲ. ಆದುದರಿಂದ ಬಹಳ ಉಪಾಯದಿಂದಲೇ ಅವನೊಡನೆ ಮಾತನಾಡಬೇಕಾಗುತ್ತದೆ. ಅಂತೆಯೇ ಕೃಷ್ಣನುನ್ನಾಗಿ ಶೋಲ್ಕರೂಪದಲ್ಲೇ ಹಾಡಿ ಎಲ್ಲವನ್ನೂ ಹೇಳುತ್ತಾನೆ.

“ ಜಾತಕ್ಯಾಹಿ ಧ್ರುವೋ ವೃತ್ಯಃ-ಹುಟ್ಟಿದವನಿಗೆ ಸಾವೈ ಖಂಡಿತ, ನೀನೇಕೆ ಕಳವಳಪಡುತ್ತೀರೆಯೆ ” ಎಂತಹ ಯುಕ್ತಿಯುಕ್ತವಾದ ಮಾತು ! ಇದಕ್ಕೆ ಯಾರಾದರೂ ಪ್ರತಿ ವಾದ ಮಾಡಲಾದಿಕೆ ?

“ ವಾಸಾಂಸಿ ಜೀಣಾನಿ ಯಥಾವಿಹಾಯ ” ಹಳೆಯ ಅಂಗಿಯನ್ನು ಬಿಸುಟ್ಟು ಹೊಸ ಅಂಗಿಯನ್ನು ತೊಡುವಾಗ ಯಾರಾದರೂ ದುಃಖಪಡುವರೆ ? ಜೀವಾತ್ಮಕ್ಕೆ ಶರೀರ ಅಂಗಿಯಂತೆ. ಈ ಶರೀರ ಹೋದರೆ, ಧರ್ಮಯುದ್ಧದಲ್ಲಿ ಸತ್ತರೆ, ಇದಕ್ಕಿಂತ ಉತ್ತಮಶರೀರ ಸಿಗುತ್ತದೆ ಇವರಿಗೆಲ್ಲ ! ನೀನೇಕೆ ಕೊರಗಬೇಕು ? ಈ ದೃಷ್ಟಾರ್ಥ ಮಕ್ಕಳಿಗೂ ತಿಳಿಯುವಂಥಮ !

ಬೆಂಚೆಂಪ್ರಕರಸ್ತರ್ ಹಂತೋರ್ನಿತ್ಯಲಿತಾರಕಾ ।  
ಅಹೋರಾಗವತೀ ಸಂಧಾಯ ಜಹಾತ ಸ್ವಯಂಮಂಬರಂ ||

ಇತಿಹಾಸ ಶ್ರೀಹೃವಾದ ರಾಮಾಯಣದ ಈ ಶೈಲೀಕವನ್ನು ನೋಡಿ. ಸಂಜೀ ಇಳಿಯುತ್ತಿರುವ ದೃಶ್ಯವಿದು. ಚಂದಿರನ ಕರ-ಕಿರಣ, ಸಂಜಯನ್ನು ಮುಟ್ಟಿದೆ; ಸಂತಸದಿಂದ ತಾರೆಗಳು ಮಿಸುಗುತ್ತಿವೆ. ರಾಗ (ಕೆಂಪಿನಿಂದ ಕೂಡಿದ ಸಂಜೀ) ಅಂಬರ (ಆಕಾಶ) ವನ್ನು ತಾನಾಗಿ ಬಿಡುತ್ತಿದೆ. ಇದು ಸ್ವಾಭಾವಿಕ ವಣಣನೆಯಾದರೂ, ಚಂಪ್ರನನ್ನು ಗಂಡನನ್ನಾಗಿಯೂ, ಸಂಜಯನ್ನು ಹೆಂಡತಿಯನ್ನಾಗಿಯೂ ಭಾವಿಸಿದರೆ ಶ್ರೀಗಾರಿ ಇದರಲ್ಲಿ ತುಂಬಿರುತ್ತದೆ. “ತಾರಕೆ” ಎಂದರೆ ಕಣ್ಣಗುಡ್ಡೆಗೂ “ರಾಗ” ಎಂದರೆ ಪ್ರಮುಕ್ಕೂ, “ಅಂಬರ” ಎನ್ನುವುದು ಉಟ್ಟಿಬಟ್ಟಿಗೂ ಹೆಸರಾಗುತ್ತದೆ.

ಕೃಷ್ಣ ಎಲ್ಲವನ್ನೂ ಹಿಡಿದು ನಿಲ್ಲಿಸಿರುವನೆಂಬ ವೇದಾಂತಕ್ಕೆ ಕೊಡುವ ಉಪಮೆ ನೋಡಿ! “ಮಯಿಸವನ್ನಿಂದ ಪ್ರೇರಿತಂ ಶಂಕ್ರೀ ಮಂಜಿಗಣಾಜವ” ಒಂದು ದಾರದಲ್ಲಿ ಅನೇಕರತ್ನಗಳನ್ನು ಪ್ರೋಣಿಸಿದಂತೆ ಎಲ್ಲವೂ ನನ್ನಲ್ಲಿವೆ.

ಯೋಗಾಭ್ಯಾಸದ ವಿಧಾನವನ್ನು ಕೃಷ್ಣ ಲಲಿತವಾಗಿ ಹೇಳಿರುವುದನ್ನು ನೋಡಿದಾಗ, ಕಾಳಿದಾಸ ಹೆಣೆದಿರುವ ವಾರ್ವತಿಯ ಯೋಗಾಭ್ಯಾಸವಣಿನೆಯ ಜ್ಞಾಪಕಚಬರುತ್ತದೆ!

“ ಪಾರ್ವತಿಯ ತಲೆಯಿಂದ ಮುಕ್ಕಿಯ ನೀರು ಮೂಗಿನ ತುದಿಗೆ ಬಂದು, ಎಡೆಯಮೇಲೆ ಒಮ್ಮೆ ಜೂರಾಗುತ್ತಿತ್ತು. ” ಸಮನಾಗಿ ಸಟ್ಟುಗೆ ಉಳಿತುಕೊಳ್ಳಿದ್ದರೆ ಹೀಗಾಗುವುದಿಲ್ಲ.

“ ಎಲ್ಲಾ ವ್ಯಾಳಿಗಳೂ, ಆಕಾಶದಲ್ಲಿ ಗಳಿ ಇರುವೆಂತೆ, ಪರಮಾತ್ಮನಲ್ಲಿ ಅಡಗಿವೆ ” ಎಲ್ಲಾ ಪದಾರ್ಥಗಳಿಗೂ ಆಕಾಶ ಆಸರೆಯಾದರೂ, ಆ ಪದಾರ್ಥಗಳು ಹೇಗೆ ಆಕಾಶಕ್ಕೆ ಅಂಟು ಪ್ರದಿಲ್ಲವೇ, ಕಾಗೆ ಪರಮಾತ್ಮನು ಯಾವ “ಕರ್ಮಲೇಪ” ವನ್ನೂ ಹೊಂದಿಲ್ಲ. “ ಒಬ್ಬನೇ ಸೂರ್ಯ ಪ್ರಪಂಚವನ್ನೇ ಬೆಳಕುಮಾಡುವೆಂತೆ, ಆತ್ಮತನ್ನ ಜ್ಞಾನಪ್ರಸಾರದಿಂದ ಎಲ್ಲ ವನ್ನೂ ತೀಳಿಯಲುತ್ತಾನೆ.” ಹೇಗೆ ಗೀತೆಯಲ್ಲಿ ಇನ್ನೂ ಅನೇಕ ವಾದ ದೃಷ್ಟಿಯಂತಹ ಕೊಟ್ಟು ಸಾಹಿತ್ಯಕ್ಕೆಲಿಯಲ್ಲಿ ದುರ್ಗಾಹ ವಾದ ಆರ್ಥಗಳನ್ನೇ ಲಾಲ್ಯ ಸುಗ್ರಹವಾಗಿ ಹೇಳಿದೆ.

—  
ಗೀತಾಸಪ್ತಾಹ

ದಿನ: ಆರು

## ಜ್ಞಾನ ಮತ್ತು ಕರ್ಮ

ತರ್ಕ, ಧರ್ಮಶಾಸ್ತ್ರವಿದ್ವಾನ್

ಶ್ರೀ ಎಂಬಾರ್ ನರಸಿಂಹಾಚಾರ್ಯರು

ಜ್ಞಾನ ಮತ್ತು ಕರ್ತೃಜವು ಅಗಾಧವಾದ ವಿಷಯ.  
ಪ್ರಪಂಚ ಹುಟ್ಟಿದ ಬಹುದಿನಗಳಿಂದಲೂ, ನಾವು ಸದ್ಗತಿ

ಯನ್ನೇ ಹೊಂದದೆ ಕ್ಲೀರಪಡುತ್ತಿರುವುದನ್ನು ವಿನುತ್ತೀರುಡಬೇಡವೇ? “ಆತ್ಮ”ಎನ್ನುವುದು ಈ ಶರೀರದೊಳಗಿರುವ ಒಂದು ಸೂಕ್ಷ್ಮ ಪದಾರ್ಥ “ಸೂಲು.” ಅದು ಕಣ್ಣಿಗೆ ಕಾಣುವುದಿಲ್ಲ. ಹುಟ್ಟುವುದು ಎಂದರೆ ಆತ್ಮ ಒಂದು ಶರೀರಕ್ಕೆ ನೇರುವುದು, ಸಾಯಂವುದು ಎಂದರೆ ಆ ಶರೀರವನ್ನು ಅಗಲುವುದು. ಈ ಬಗೆಯ ಜನನ ಮರಣವನ್ನೇ “ಸಂಸಾರ” ಎಂದು ಶರೀಯುವುದು

ಇಷ್ಟ ದಿವಸಗಳಿಗೆ ನಮಗೆಷ್ಟೋ ತಂದೆತಾಯಿಗಳು ಅಗಬಿಟ್ಟಿದ್ದಾರೆ. ಪಶುಪತ್ಸ್ವಿಗಳಾಗಿ ನೀಚೆಜನ್ಮಿಗಳಾಗಿದ್ದ ಈಗ ಉತ್ತಮವಾದ ಮನುಷ್ಯಜನ್ಮಹೊಂದಿದ್ದೇವೆ. ನಾವು ಪಡುವ ಕ್ಲೀರಕ್ಕೆ ಕಾರಣ, “ಭಗವಂತನ ಆಜ್ಞೆಯನ್ನು ಉಲ್ಲಂಘಿಸುತ್ತಿರುವುದೇ”. ರಾಜಕೀಯ ಸ್ವಿಯಮಗಳನ್ನು ಮೀರುವವರಿಗೆ ಸರಕಾರ ಶಿಕ್ಷಿಸುಸಂತೆ, ದೇವರ ಆಜ್ಞೆಯಾದ ಶ್ರುತಿ, ಸ್ತುತಿ, ಇವುಗಳನ್ನು ನಾವು ಮೀರಿ ನಡೆಯುವುದರಿಂದ ಈ ಶಿಕ್ಷೆ ಅನುಭವಿಸುತ್ತೇವೆ ಇಂದ್ರಿಯ ನಿಗ್ರಹವಿಲ್ಲಿರುವುದರಿಂದಲೂ ನಾವು ವತಿತರಾಗಿದ್ದೇವೆ.

ಸಂಸಾರ ಎಂದರೆ ಹೆಂಡತಿ ಮಕ್ಕಳಿಂ ಅವು ಇದ್ದೇ ಇರಬೇಕು. ವಿದ್ಯಾರ್ಥಿಗಳನ್ನು ಪರಿವ್ರಾಜಕರನ್ನು ಸಾಕುವ ಭಾರ ಗೃಹಸ್ಥನ ಮೇಲಿದೆ. ಗೃಹಸ್ಥ ಹೊರಗೆ ಹೊಗಿ ಸಂವಾದಿಸಲೇಬೇಕು. ಗರತಿ ಮನೆಯೊಳಗಿನದನ್ನು ನಿರ್ವಹಿಸಲೇಬೇಕು. ಹೆಂಗಸಿಲ್ಲದೆ ಯಜ್ಞವಿಲ್ಲ; ದಾನವಿಲ್ಲ, ಪತ್ರಿಯ

ಸಂಬಂಧವಿಲ್ಲದೆ ಯಾವ ಒಕ್ಕೀಯ ಕೆಲಸವೂ ನಡೆಯುವಂತಿಲ್ಲ. ಮನೆಗೆ ಬಂದ ಅತಿಧಿಗಳನ್ನು ಸತ್ಯರಿಷಬೇಕು. ಹೆಂಗಸಿಲ್ಲದೆ ಇದು ಆಗುವುದೆ? ತಮ್ಮ ಮನೆಯ ದೀಪ ಖರಿಯಬೇಕೆಂದು ಎಲ್ಲರೂ ಮಕ್ಕಳಾಗಿ ಆಶೀರ್ವದುವುದುನ್ನಾಯವೇ; ಸತ್ಯಜೆ ಹುಟ್ಟಿ ವಂಶೋದ್ಧಾರ ಮಾಡುತ್ತಾನೆ.

ಆದರೆ ಹಿಂದೆ ಹೇಳಿದ ಜನನ ಮರಣರೂಪವಾದ ಸಂಸಾರದಿಂದ ನಾವು ಮುಕ್ತಿಹೊಂದಬೇಡವೆ? ಈ ಶರೀರ, ತಾಯಿಯ ರೂಪೀಯ ಗಭ್ರದಲ್ಲಿ ಒಂಭತ್ತು ತಿಂಗಳುಗಳರಬೇಕಾಗುತ್ತದೆ. ಆಗ ಗಭ್ರವಾಸದ ದುಃಖ ಆ ಶಿಶುವಿಗೆ ತಿಳಿಯುತ್ತದೆ. ನರಕಕ್ಕೆಂತಲೂ ಹೆಚ್ಚು ಕಷ್ಟವಾದು ಈ ಶರೀರಕ್ಕೆ ಬೆಲೆ ಕೊಡುವುದು ಇದರೊಳಗೆ ಇರುವ ಸೂಲಿಗಾಗಿ. ಆತ್ಮ ಗೂಡನ್ನು ಬಿಟ್ಟುಮೇಲೆ ಈ ಶರೀರವನ್ನು ಹೊರಕ್ಕೆ ಸಾಗಿಸುವ ಯೋಜನೆಯೇ ಮುಂದಾಗುವುದಿಲ್ಲವೇ? ರಕ್ತ ಮಾಂಸಗಳಿಂದ ತುಂಬಿದ ಈ ಶರೀರದ ವಿಜಾರವಾಗಿ ನಾವು ಅತಿಯಾಗಿ ಪ್ರೇಮವಿಡಬಾರದು.

ಮನುಷ್ಯ ಸುಖವಾಗಿರಲೆಂದೇ ಪ್ರಯತ್ನ ಪಡುತ್ತಾನೆ. ಆದರೆ ಅದು ಅವನಿಗೆ ಸಿಕ್ಕುವುದು ಕಷ್ಟ. ನಮ್ಮ ಜಮಿನು ಗಳನ್ನು ರಿಜಿಸ್ಟ್ರಾ ಮಾಡಿಸುತ್ತೇವೆ. ಆದರೂ ಕೆಲವೇಳೆ ತೊಂದರೆಯುಂಟಾಗುತ್ತದೆ. ಸಿಜವಾದ ಸುಖಯಾವುದೆಂದು ತಿಳಿಯುವುದೇ “ ಜಾಳನಯೋಗ ”. ಆರೋಗ್ಯಭಾಗ್ಯ ಸಿಜವಾದ ಸುಖವಾಗುವುದಿಲ್ಲ. ಆಯೋಗ್ಯದಿಂದ ಮದಿಸಿ ಆಮಾ

ಗಂದಲ್ಲಿ ಪ್ರವತ್ತಿಸುವುದಕ್ಕಾಗು ಅವಕಾಶವಿದೆ. ಶರೀರದ ಅರೋಗ್ಯವನ್ನು ಸತ್ಯಗುಣದ ಸಲುವಾಗಿ ಎಷ್ಟೋ ಅಷ್ಟು ಕಾಷಾಡಿಕೊಳ್ಳಬೇಕು. ದೀಘಾರಾಯಾಗುಷ್ಟು ದುಃಖದಾಯಕ ವಾಧುದು. ನೂರು ವರ್ಷ ಬಹುಕಿಷ್ಟರೆ, ಗೃಹಕ್ಕೆತ್ಯದಲ್ಲಿ ಅನೇಕ ಸಂಕಟಗಳನ್ನು ನೋಡಬೇಕಾಗುತ್ತದೆ. ಇಷ್ಟಾಯ್ದ ತಾನೇ ಸುಖವೇ? ಧನಿಕನನ್ನು ದೈತ್ಯಾಷಿಸುವುದೇ ಹೆಚ್ಚು. ಹಣ ಸಂಪಾದಿಸುವುದು ಕಷ್ಟ ಅದನ್ನು ರಚಿಸುವುದು ಇನ್ನೂ ಕಷ್ಟ. ಕಳ್ಳುಕಾರಕರಿಗೋ, ಸರಕಾರಕ್ಕೂ ಸೇರಿಹೊಗುತ್ತದೆ ಹಣ. ಹೀಗೆ ಏಹಿಕ ಸುಖ ಸುಖವಲ್ಲವೆಂದಮೇಲೆ ಆಮುಷ್ಯಕವಾದ ಪರಲೋಕ-ಸ್ವರ್ಗಲೋಕ, ಸುಖವೇ ಎನ್ನು ವುದನ್ನು ನೋಡುವ. ಪುಣ್ಯ ಕಳಿದ ಮೇಲೆ ಮತ್ತೆ ಭೂಲೋಕಕ್ಕೆ ಬಂದುಬಿಳಿಳಬೇಕಾಗುತ್ತದೆ. ಸ್ವರ್ಗದಲ್ಲಿರುವ ಇಂದ್ರಾದಿಗಳಿಗೂ ಹಿರಣ್ಯ ಕಶಿಪು, ರಾವಣ ಮುಂತಾದವರಿಂದ ಪ್ರತಿಕ್ಷಣ ಭಯವಿರುತ್ತಿತ್ತು!

ದೇಶವಿಶೇಷವಾದ ವೈಕುಂರದಲ್ಲಿ ಭಗವಂತನ ಸೇವೆಯನ್ನು ವಿಜ್ಞೀದವಿಲ್ಲದೆ ಪ್ರೀತಿಯಿಂದ ನಡೆಸುವುದೇ ಸರಿಯಾದ ಸುಖ. ಮಿಕ್ಕವೆಲ್ಲವೂ ನಮ್ಮ ಕರ್ಮವಶದಿಂದ ಸುಖ ವಾಗಿರುವಂತೆ ತೋರುವುವು. ಈ ಜೀವಾತ್ಮಕೆ, ಸಾಪ್ತಭಾವಿಕ ವಾದ ಹಾಗೂ ನಿತ್ಯವಾದ ಪುನರಾವೃತ್ಯಾಯಿಲ್ಲದಿರುವ ಸುಖ ಎಂದರೆ ದೇವರಿಗೆ ಆಳಾಗಿರುವುದೊಂದೇ. “ ಸೋಹಂ ” ಹೋಗಿ “ ದಾಸೋಹಂ ” ಆಗುವುದೇ ಸುಖದ ಜೀವಾಳ !

ಈ ಮೇಲೆ ಹೇಳಿದ ವಿಚಾರವಾಗಿ ಪಡೆದುಕೊಳ್ಳುವ ಜ್ಞಾನ-ಭಕ್ತಿ, ಉಂಟಾಗಬೇಕಾದರೆ ಮನುಷ್ಯ ಅವನವನ ವಾಲಿನ ಕರ್ಮವಾಡಬೇಕು ಕರ್ಮವಿಶ್ಲದಿ ಯಾದೂ ಜ್ಞಾನವನ್ನು ಅಂದರೆ ಭಕ್ತಿಯನ್ನು ಹೊಂದಿಲ್ಲ. ಜ್ಞಾನಿಗೆ ಈಗೇ ಅಗ್ರೀಸರನಾದ ಜನಕನೂ ತನ್ನ ಶ್ವತ್ತಿಯಕರ್ಮದಲ್ಲಿ ರುತ್ತಿದ್ದನು. ಕರ್ಮವಾಡುವುದು ನರನಿಗೆ ಬಲುಸುಲಭ. ಅದು ಅವನಿಗೆ ಸ್ವಭಾವಸಿದ್ಧವಾದುದು. ಯಾರೂ ಒಂದು ಕೂಡಿ ಸುಮ್ಮನಿರರು. ಏನಾದರೀಂದು ಮಾಡುತ್ತೇ ಲೇ ಇರುವರು. ಹಾಗೆ ಮಾಡುವ ಕೆಲಸಗಳನ್ನು “ನಾನು ಮಾಡುವವನಿಂದ, ಇದರ ಫಲವೂ ನನಗೆ ಬೇಡ.” ಎಂಬ ಫಲಸಂಗ ಕರ್ತವ್ಯತ್ವ ತಾಗದಿಂದ ಮಾಡಿದ್ದೇ ಆದರೆ ಆತನಲ್ಲಿ ಜ್ಞಾನ-ಕರ್ಮ ಎರಡೂ ಇದ್ದಂತೆಯೇ. ಹಾಸುಹೊಕ್ಕಿನಂತೆ ಮನುಷ್ಯನ ತುಂಬಿ ಜೀವನವೆಂಬ ಬಟ್ಟೆಗೆ ಜ್ಞಾನ ಮತ್ತು ಕರ್ಮ ಅತ್ಯವಶ್ಯಕ. ಕರ್ಮವಾಡದೆಯೇ ಒಡನೆಯೇ ಜ್ಞಾನಮಾರ್ಗಕ್ಕೆ ಹೋಗಿಬಿಟ್ಟಿರೆ ಅದರಲ್ಲಿ ಪ್ರಮಾದ ಏರ್ಡುವುದು. ಕರ್ಮದಲ್ಲಿ ಯಾವ ಬಗೆಯ ಪ್ರಮಾದವೂ ಇರುವುದಿಲ್ಲ.

ಜೀವ ತನ್ನನ್ನು ತಾನು ಅರಿಯುವುದೇ ಜ್ಞಾನಯೋಗದ ತಿರುಳಾದರೂ, ಭಗವಂತನನ್ನು ಸ್ತೀತಿಸುವುದು ಜ್ಞಾನ ವೆನಿಸಿಕೊಂಡರೂ, ಭಗವಂತನ ಭಕ್ತರಲ್ಲಿಯೂ ಗೌರವ ತೋರುವುದು ಅತ್ಯವಶ್ಯಕ. “ನಾವೆಲ್ಲಾ ದೇವರ ಮಕ್ಕಳು, ಮಕ್ಕಳನ್ನು ದ್ವೇಷಿಸಿದರೆ ತಂದೆಗೆ ಕೊಂಡ ಬರುತ್ತದೆ” .

ದೇಹಯಾತ್ರೀಯನ್ನು ನೋಡಿಕೊಂಡೇ ಅಂದರೆ “ಕರ್ತೃವಾಡಿಯೇ ಜ್ಞಾನ ಸಂಪಾದಿಸಿ, ಭಕ್ತಿಯ ಮೂಲಕ ಸಿತಾಮಂದವಾದ ಮುಕ್ತಿಯನ್ನು ಸಂಪಾದಿಸುವುದೇ ನಮೈಶ್ವರಕರ್ತವ್ಯ.” ಇವನ್ನೇ ಭಗವಾನ್ ಆಚುರನನ್ನಿಗೆ ಗೀಳೆಯಲ್ಲಿ ಹೇಳಿರುವುದು.

---

**ಗೀತಾಸಪ್ತಾಹ**

ದಿನ: ಏಳು

**ಭಕ್ತಿ ಯೋಗ**

ಧರ್ಮಶಾಸ್ತ್ರ ವೇದಾನ್ತ ವಿದ್ವಾನ್

**ಶ್ರೀ ಶ್ರೀರಂಗ ಸಂಪತ್ತುಮಾರಾಚಾರ್ಯರು**

ಹೇಳಿದ್ದನ್ನೇ ಹೇಳಿದರೂ ರುಚಿಸುವಂಥದು ಪರಮಾತ್ಮನ ವಿಚಾರ ! ಅದು ಹೊಸಹೊಸತಾಗಿಯೇ ಇರುತ್ತದೆ ಜಗತ್ತನ್ನು ಸ್ವಷ್ಟಿಸಿ ಸ್ವಿತ್ತಿ ಮತ್ತು ಸಂಕಾರಗಳನ್ನು ಮಾಡುವಾತನನ್ನೇ “ದೇವರು” ಎನ್ನುವುದು. ಅಂಥ ದೇವರೇ ವ್ಯಾಸಮಹಿಂಯಾಗಿ ಅವಶರಿಸಿ ಮಹಾಭಾರತವನ್ನು ಬರೆದುದು. ಅದರಲ್ಲಿ ತಿರುಳಾದುದೇ ಭಗವದ್ಗೀತೆ ಸಾಕ್ಷಾತ್ ಕೃಷ್ಣನೇ ಹೇಳಿದುದರಿಂದ ಭಗವದ್ಗೀತೆ ಶ್ರೀಷ್ವಾದ ಒಂದು ಜಥಾರ ಗ್ರಂಥ. ದೇವರು “ ಪರಮಪದ ” ಬಿಂಬಿ ಕೃಷ್ಣನಾಗಿ ಅವಶರಿಸಿದ್ದ ಕ್ಯಾರಣವನ್ನು “ನಮಾಖಾಪೂರ್ ” ಎಂಬ ಭಕ್ತಿಗ್ರಂಥಿಗಳು ಬಲು ಸೋಗಸಾಗಿ ಹೇಳಿದ್ದಾರೆ. “ವೈಕುಂಠ

ದಲ್ಲಿ ದೇವರಿಗೆ ಸ್ತುತಿಸುತ್ತಾಡಿಸಿ, ಸಿಂಹಾಸನದ ಮೇಲೆ ಕುಳಿ-  
ರಿಸಿ ಘಾಷಹಾಕೀದ್ದಾರಿ. ತನ್ನ ಪುರಕ್ಕೆ ಅಲ್ಲೇನೂ ಇಲ್ಲ  
ವಲ್ಲಾ ಎಂಬ ಕೊರತಯಿಂದ ಘಾವದ ಮರೆಯಲ್ಲಿ ಮೆಲ್ಲನೇ  
ನುಸಿದು, ಭೂಮಿಗೆ ಘುಮಿಕಿಬಿಟ್ಟು! ಮೃದುಸ್ಪಬ್ಧಾವನಾದ  
ಭಗವಾನ್ ಮೃದುವಾದ ಬೆಣ್ಣೆಯನ್ನೇ ಮೆಲ್ಲುವ ಸಲು-  
ವಾಗಿ ಗೊಳ್ಳಿರ ಮನೆಯಲ್ಲಿ ಹುಟ್ಟಿ ಕೊಂಡ. ! ”

ಶಾಸನನ ಭೀ ತಯಾರಿಸುವ “ಬೈಲಾ”ದಂತೆ “ಶಾಸ್ತ್ರ ”  
“ಶಾಸನಾತ್ಮ ಶಾಸ್ತ್ರಂ.” ಹಿಂದೂ ಧರ್ಮದಲ್ಲಿ ಜನಾಂತರ  
ವನ್ನು ಒಪ್ಪಬೇಕಾಗುತ್ತದೆ. ಹಿಂದಿನ ಜನ್ಮದಲ್ಲಿ ಯಾರನ್ನಾರೂ  
ದರೂ ಬ್ಯಾಧರೆ ಈ ಜನ್ಮದಲ್ಲಿ, ಬಾಯಿಬಿಟ್ಟು ಮಾತಾಡಲು  
ಶಕ್ತಿಯಲ್ಲದ ಪಕ್ಷಿಯಾಗಿಯೋ ಮೃಗವಾಗಿಯೋ ಹುಟ್ಟಿ  
ಬೇಕಾಗುವುದು. ಮಾನಸಿಕವಾದ ದೋಷಗಳಿಂದ ಅಂತ್ಯ  
ಜಾತಿ ಬರುತ್ತದೆ. ಪ್ರಪಂಚದಲ್ಲಿ ಕಾಣುತ್ತಿರುವ ವ್ಯಾತಾಸ  
ಗಳಿಗೆ ಅವರವರ ಕರ್ಮನೇ ಕಾರಣವೆನ್ನುವುದು ವ್ಯಾಪಾರಿಕ  
ವಾಗಿ ವಿಮರ್ಶಿಸುವವರಿಗೆ ತಿಳಿದಿತು! ದೇಶದ ಸಕಲ ಪ್ರಜೆ  
ಗಳಿಗೂ ಸಮಾಧಾನ ಹಕ್ಕುಬಾಧ್ಯತೆಗಳಿದ್ದರೂ ತಪ್ಪಿಸಾಡಿ  
ದವರು ಜ್ಯೇಷ್ಠಿನಲ್ಲಿ ಕೊಳೆಯುವುದಿಲ್ಲವೇ? ಅಹಂತೆಯನ್ನು  
ಒಂದೇ ಜನ್ಮದಲ್ಲಿ ಅಳೆಯುವ ನೀತಿಯು ಹಿಂದೂ ಧರ್ಮಕ್ಕೆ  
ವಿರುದ್ಧವಾದುದು. ಅದುದರಿಂದಲೇ ವಣಾಶ್ರಮ ಧರ್ಮ-  
ಗಳಿಗೆ ತಲೆಬಾಗಬೇಕೆಂದು ಗೀತೆ ಫೋನಿಸುತ್ತುದೆ.

ಅವನವನ ಕರ್ತವ್ಯವನ್ನು ವರಿಪಾಲಿಸುತ್ತಿದ್ದರೆ ‘ಜ್ಞಾನ’ ಉಂಟಾಗುವುದು ಆ “ ಜ್ಞಾನ ” ಬಲಿತರೆ ದೇವರಲ್ಲಿ ಭಕ್ತಿ ಯುಂಟಾಗುವುದು. ಅಂತಹ ಭಕ್ತಿಯಂದಲೇ ದೇವರು ಗೋಚರಿಸುವುದು. ಸರವಾತ್ಮನಲ್ಲಿಪ್ರೀತಿಯುಂಟಾಯಾತೆಂದರೆ, ಇತರ ವಿವರಗಳಲ್ಲಿ ಅಪ್ರೀತಿ ಸಹజವಾಗಿಯೇ ಬೆಳೆಯುವುದು ಪುರುಷಾಕಾರನಾಗಿಯೇ ದೇವರು ಭಕ್ತರಿಗೆ ಕಾಣಿಸಿ-ಕೊಳ್ಳುತ್ತಾನೆ “ ಅಂಗಡಿಯಲ್ಲಿ ದುಡ್ಡಿನಿಂದ ಸಾಮಾನುಕೊಳ್ಳಿನಂತೆ, ಭಕ್ತಿಯಂದ ಭಗವಂತನನ್ನು ಕೊಂಡುಕೊಂಡು ಬಿಡುಹುದು. ” ಮುಕ್ತಿಯಂದರೆ ಮಹಾನಂದ. ಅದನ್ನು ಹೊಂದಲುಬೇಕಾದ ಭಕ್ತಿಯನ್ನೇ ಉಪಾಸನೆ, ಸ್ತರಣ,ಧ್ಯಾನ, ವೇದನ, ಇನ್ನೂ ಮುಂತಾದ್ವಾಗಿ ಹೇಳುವುದು. ಕರ್ಮ, ಜ್ಞಾನದಿಂದ ಮನಸ್ಸು ಒಂದು ಹಿಡಿತಕ್ಕ ಬರುವುದು. ಆಮೇಲೆ ಭಕ್ತಿ ಸುಲಭವಾಗುತ್ತದೆ. ಭಗವಂತನನ್ನು ನಾವು ಪ್ರೀತಿಸಿದರೆ, ಆತನೂ ನಮ್ಮನ್ನು ಪ್ರೇಮದಿಂದ ಕಾಣುತ್ತಾನೆ. ಅವನ ಪ್ರೇಮಪ್ರವಾಹ ಹರಿಯತೆಂದರೆ ನಮ್ಮ ಪಾವಗಳೂ ಕೊಳ್ಳಿಹೋಗುವವು.

“ ಅನನ್ಯ ಭಕ್ತಿ ” ಯಂದಲೇ ತನ್ನನ್ನು ಪಶೆಪಡಿಸಿ ಕೊಳ್ಳಬಹುದೆಂದು ಕೃಷ್ಣ ಹೇಳುತ್ತಾನೆ-ತುಳಸಿಯನ್ನೊ, ಹೂವನ್ನೊ, ಹಣ್ಣನೊ, ಕೊನೆಗೆ ನೀರೊಂದನ್ನು ಕೊಟ್ಟರೂ ಆತನು ಶೀರಸಾ ಸ್ವೀಕರಿಸುತ್ತಾನೆ. ಮುಳ್ಳಿನ ಹೂವಾದರೂ ಆಗಬಹುದೆಂದು ಆಳ್ವಾರ್ ಹೇಳುತ್ತಾರೆ. ಮುಳ್ಳಿಹೂ ಕೊಡ

ದೆಂದು ಶಾಸ್ತ್ರ ಹೇಳುವುದು ಅದನ್ನು ಕುರುವಾಗ ಭಕ್ತಿನಿಗೆ ಸೋವಾದಿತೆಂಬ ಭಗವದಭಿಪ್ರಾಯದಿಂದಲೇ ಹೊರತು ಅವನಿಗಾಗದುವೇ ಇಲ್ಲ !

ಮಧುರೆಯ ಚಕ್ರಬೀದಿಯ ಮೂಲೆಯೊಂದರಲ್ಲಿ ಮನೆ ಮಾಡಿಕೊಂಡಿದ್ದೆ “ಮಾಲಾಕಾರ” ನ ಮನೆಗೆ ಹೋಗಿ ಕೃಷ್ಣ, ಬಲರಾಮ, ಹೂವನ್ನು ಕೇಳಿದಾಗ ಆತ ಧರ್ಮನಾಗು ತಾತ್ತವಿನೆ. ಫಲಕೊಟ್ಟಿವರಲ್ಲಿ “ಶಬರಿ” ಮುಖ್ಯಳೆನ್ನು ವುದು ಎಲ್ಲ ರಿಗೂ ಗೊತ್ತು ವೇದಿಂದಲೂ ತಪಸ್ಸಿಸಿಂದಲೂ ಭಗವಂತ ಸಿಗದಿರಲು “ಅನನ್ಯ ಭಕ್ತಿ” ಯಿಂದ ದೊರೆತುಬಿಡುವನು ! ಆಳ್ವಿಕ್ರಾ ಅನನ್ಯ ತಾತ್ತ್ವರೇ “ಅಂದದ ಚಕ್ರಧರಿಸಿ, ನನ್ನ ಹೃದಯವನ್ನು ಸೀನು ಹೊಕ್ಕಿರುವೆ. ಎಲ್ಲಾ ಬ್ರಹ್ಮಾಂಡಗಳನ್ನು ಹೊಟ್ಟಿಯಲ್ಲಿ ಹೊತ್ತೆ ‘ಸೀನು’ ದೊಡ್ಡವನುಂಂ, ‘ಉನ್ನನ್ನು’ ಒಳಗಿಟ್ಟಿರುವ ನಾನು ದೊಡ್ಡವನೋ ?.”

ಗರಡಿಮನೆಗೆ ಹೋದೊಡನೆಯೇ ಸೂರಾರು ದಂಡೆಹೊಡಿಯಲು ಸಾಧ್ಯವಿಲ್ಲ. ಅಭ್ಯಾಸಮಾಡದೆಹೋದರೆ ಭಕ್ತಿ ನುಣಿಚಿಹೋಗುವುದು. ಜೀರ್ತಿಗೆ ಇತರ ವಿಷಯ ವೈರಾಗ್ಯವೂ ಅತ್ಯವಶ್ಯ. ಅದಲ್ಲಿದಿದ್ದರೆ ಬಿರುಗಾಳಿಯು ಹಡಗನ್ನು ಎಲ್ಲಿಗೋ ಒಯ್ಯಿವಂತೆ, ಮನಸ್ಸು ನಮ್ಮನ್ನು ಎಲ್ಲಿಗೋ ಒಗೆದುಬಿಡುತ್ತದೆ ! “ಭಕ್ತಿಯೋಗ” ವನ್ನು ಇನ್ನಾಗ್ನಿ ವಿವರಿಸಿ ಹೇಳುವುದಾದರೆ, “ ಕೈಎಣ್ಣೆಯ ಧಾರೆಯಂತೆ ವಿಜ್ಞೇದವಿಲ್ಲದೆ, ಪ್ರೀತಿಯಿಂದ, ಕಣ್ಣಿಗೆ ಕಟ್ಟುವಂತೆ ದೇವರನ್ನು ನೇನಿಸಿಕೊಳ್ಳು-

ಪ್ರದೇ. ” ಗಂಗಾ ಸ್ವಾನ ಏಡು ನಿಮಿಷದ ಕೆಲಸ. ಅದಕ್ಕೂಗಿ ಮಾಡಿಕೊಳ್ಳುವ ಪೂರ್ವ ಸಿದ್ಧತೆ, ಹಣ, ಪ್ರಯಾಣ, ಇವು ಗಳಂತೆ ಭಕ್ತಿಯ ಪೂರ್ವರಂಗವಾದ, ಕರ್ಮ, ಜ್ಞಾನಗಳೇ ಹೆಚ್ಚು ತೆಗೆದುಕೊಳ್ಳುವುದು. ಭಕ್ತನೆಂದೂ ನಿಘಳನಾಗುವುದಿಲ್ಲವೇಂದು ಕೃಷ್ಣ ಪ್ರಮಾಣಮಾಡುತ್ತಾನೆ.

ಕರ್ಮ, ಜ್ಞಾನಯೋಗಗಳನ್ನು ಉಪಾಯವೇಂದು ತಿಳಿಯದೆ, ದೇವರೈಬ್ಜನನ್ನೇ ಶರಣಹೊಕ್ಕರೀಗ ಭಕ್ತಿಉಂಟಾಗಲು ಇರುವ ಪಾಪವೆಲ್ಲಾ ಹೋಗಿ ಭಕ್ತಿಉಂಟಾಗುವುದು ಈಶರಣಾಗತಿಯೇ ಕೊನೆಯ ಉಪಾಯ. ಈ “ ಪ್ರಪತ್ತಿ ” ಯಿಂಥ ಉದಯಿಸುವ ಭಕ್ತಿಯೋಗವೇ ಗೀತೆಯು ಹೇಳಿರತಕ್ಕ ಯೋಗ-ಉಪಾಯಗಳಲ್ಲಿ ಲಾಲ್ ಮುಖ್ಯವಾದುದು.

Acct. No. 61130

**THE ACADEMY OF SANSKRIT RESEARCH,**  
MYSORE - 572 001  
**(KARNATAKA STATE)**

# ಒಪ್ಪು

ಸಾಲು

ಇ ಕಾರ್ಯವೈ ಕುಂಠ

ನಿ. ಯೇಳಿದೆ. ಒಬ್ಬ ಬೇಡಿದರೂ

ಅ ಇತರ ವಿಷಯಗಳಲ್ಲಿ

# ರಾಮಾಯಣ ನವಾಹ

(ಭಾಷಣ ಸಂಗ್ರಹ)

— ಇನ್ನೀನು ಇಷ್ಟರಲ್ಲಿ ಹೊರಬಿಳುವುದು —

ರಾಮಾಯಣದ ಹದಿನೆಂಟು ವಿಷಯಗಳ ಮೇಲೆ ಸುಶ್ರಿತ  
ವಿದ್ಯಾಂಸರು ಮಾಡಿದ ಭಾಷಣಗಳ ಸಾರ  
ಇದರಲ್ಲಿ ಅಡಕವಾಗಿದೆ.

ಅಸ್ತಿಕರು ಓದಲೇಬೇಕಾದ ಅಮೋಷ  
ಪುಸ್ತಕ

ದೊರೆಯುವ ಸ್ಥಳ :—

ಎ. ನಾಗರಾಜಯ್ಯ  
ಗೌರವ ಕಾರ್ಯದಶೀ  
ಕನ್ನಡ ಸಂಘ  
ಮೇಲುಕೋಟಿ.

ಶ್ರೀ ವಿಜಯಲಕ್ಷ್ಮಿ ಪ್ರಸ್ಯ, ಮೈಸೂರು

